

Registered Office Address: Mindtree Ltd.
Global Village, RVCE Post, Mysore Road,
Bengaluru-560059, Karnataka, India.
Corporate Identity Number (CIN): L72200KA1999PLC025564
E-mail: info@mindtree.com

Ref: MT/STAT/CS/18-19/163

January 03, 2019

BSE Limited

Phiroze Jeejeebhoy Towers, Dalal Street, Mumbai 400 001 BSE: fax: 022 2272 3121/2041/61 Phone:022-22721233/4

email: corp.relations@bseindia.com

National Stock Exchange of India Limited

Exchange Plaza, Bandra Kurla Complex, Bandra East, Mumbai 400 051

NSE : fax: 022 2659 8237 / 38 Phone: (022) 2659 8235 / 36 email : <u>cmlist@nse.co.in</u>

Dear Sirs,

Sub: Submission of Newspaper Notice published in connection with Board Meeting

This is to inform that the Company has published a newspaper notice, pursuant to Regulation 47 of SEBI (Listing Obligations and Disclosure Requirements) Regulations 2015, providing particulars with respect to the Board meeting, to be held on January 16, 2019. Please find enclosed copies of notice published in Business Standard and Kannada Prabha on January 03, 2019.

This is for your kind information and records. Kindly acknowledge and oblige .

Thanking you.

Sincerely,

For Mindtree Limited

Vedavalli S

Company Secretary

W www.mindtree.com

Mall of discounts

Paytm Mall, the newest entrant in e-commerce, has set its sights on \$10 billion in revenue by March. But the question is not whether it will reach its goal, but how it will do so

Bengaluru, 2 January

aytm Mall may have been a late entrant in the country's e-commerce market but it has instantly made a splash, carving out a niche for itself in the midst of a broader transformation in the industry.

Carved out of parent One 97 Communication mobile wallet Paytm's parent firm —and launched as a separate business unit in February 2017, it is now the putative number three in the industry after Amazon and Flipkart.

In 2018, sales for Paytm Mall grew over 100 per cent over the previous year, according to multiple analysts. Company filings show revenue of ₹775 crore in the financial year 2017-18, up from ₹13.6 crore the year before, when it recorded only two months of business.

All this growth has come even as the e-commerce market moved towards a duopoly dominated by Amazon and Flipkart, at the expense of smaller players like Shopclues and Snapdeal.

"It's been a great year for us— the business

grew in all respects," says Amit Sinha, chief operating officer at Paytm Mall.

Of course, many things are going for Pavtm Mall. It has the backing of Paytm's 200-million-strong user base and deep pocket to begin with. Paytm contributed 800 personnel, including top executives, and investors old and new have pumped in \$650 million into the new unit so far. This money fuelled the massive discounts and cash-back offers, a highlight of its initial period when it took in new user at a break-neck pace.

But while there has been break-away growth, challenges remain around its unique business model and a viable long-term strategy to compete against Amazon and Flipkart, which together hold 76 per cent of the market.

Sinha, however, says Paytm Mall is on solid ground because its growth has been driven by users rather than GMV, or gross merchandise value, the widely accepted measure of growth in

"Our growth has been higher in terms of users as compared to the growth in GMV. We are early in our life cycle, so our focus has been on growing transactions," Sinha told *Business Standard* in

Sinha did not disclose the sales numbers or customers the platform serviced, but maintained that Paytm Mall was on target to achieve an annu-

alised sales of \$10 billion (approximately ₹70,000 crore at Wednesday's exchange rate) by March 2019. Paytm Mall may be on course to achieve this target, but what is of concern is how it will choose to reach this point—not whether it will, say analysts.

"Paytm reminds me of Snapdeal in its early days when it was known for offers and deals. It's a simple model —utilise the massive funding from VCs to power deals and discounts in the hope that customers who come in will stay on," says Karthik Srinivasan, a digital strategy consultant.

"Deals and discounts, however, do attract customers, but to stick to a store, customers look beyond deals -service, predictable delivery, range of

options, after sales, including returns and so on. These are not something that Paytm Mall is known

As things are, he says, Paytm is paying customers to buy products from its online store. "Even in their offline-to-online model powered by QR codes, the reason a customer opts for them even when she is shopping offline is the extra value they seem to be getting in the form of upgrade in flight tickets, cash-backs and so on."

"In essence, Paytm (Mall) is quite literally paying customers to buy from their online store. That doesn't seem like a sound business strategy, but for a company that is so incredibly funded, this may seem like something they can keep on doing for quite some time,' Srinivasan adds.

Unlike Amazon India and Flipkart, Paytm Mall does not operate large warehouses or logistic operations, (uses only third-party services) and boasts a wide network of kirana stores and regional suppliers on its platform.

Being asset light, "we are more capital efficient than anybody else," Sinha says. But with the platform relying solely on partners for packaging, fulfilment and delivery, it runs the risk of trading off quality for a simpler business model, multiple analysts point out.

But it does have its strengths. It has brand recall in non-metros and its revenue across product categories is more widely spread. Paytm Mall gained early traction by offering the best price on high-selling items like Apple Macbooks and iPhones. However, its category split is, in fact, better than others. Its reliance on mobile phones, a category that typically makes for 50 per cent of sales on any other platform, is only 35 per cent, RedSeer Consulting data shows.

Sinha says categories like grocery, fashion, electronics are picking up as well. The company is reportedly in talks with Future Group to buy a larger stake in Future Retail, the operator of Big Bazaar and More supermarket chains. If the deals go through — Amazon is also reportedly a bidder in the negotiations — it'll give Paytm Mall a sizeable supplier network where the Future Group supermarkets may

serve as its stock keeping and fulfilment units.

The Paytm group's core strengths are its formidable network, a wide array of services all the way from travel booking to mobile recharge to wealth management services, and an enduring acceptance in tier II, tier III and even smaller regions.

A user who may come in for one service may get introduced to another, and may get hooked to a third one. That's the network effect it is hoping to bank on, says Pinakiranjan Mishra, partner and national leader for retail and consumer products at EY.

'They have a relationship with the consumer because they are one platform where you can pay telephone bill,

buy insurance, or movie tickets. Similarly, they have a relationship with the trader, or retailer, as mostly all of them have Paytm enabled. So it has trust and usability on both sides. That's their network, and at this point, they are figuring out how to leverage this network," says Mishra.

NASA space probe 'phones home' in landmark mission to solar system's edge

2 January

NASA's New Horizons explorer successfully "phoned home" on Tuesday after a journey to the most distant world ever explored by humankind, a frozenrock at the edge of the solar system that scientists hope will uncover secrets to its creation.

The nuclear-powered space probe has travelled 4 billion miles (6.4 billion km) to come within 2,200 miles (3,540 km) of Ultima Thule, an apparently peanut-shaped, 20-mile-long (32-km-long) space rock in the uncharted heart of the Kuiper Belt. The belt is a ring oficy celestial bodies just outside Neptune's orbit.

Engineers at Johns Hopkins Applied Physics Laboratory in Maryland cheered when the spacecraft's first signals came through the National Aeronautic and Space Agency's Deep

New Horizons embarked on a journey towards the solar system's edge in 2006 to study the dwarf planet Pluto and its five moons

Space Network at 10:28am. "We have a healthy spacecraft," Mission Operations Manager Alice Bowman declared.

The spacecraft willping back more detailed images and data from Thule in the coming days, NASA said.

Launchedin January 2006, New Horizons embarked on its 4 billion-mile journey toward the solar system's edge to study the dwarf planet Pluto and its five moons.

"Last night, overnght, the United States spacecraft New Horizons conducted the farthest exploration in the history of humankind, and did so spectacularly," New Horizons principal investigator AlanStern told a news conference at the Johns Hopkins facility in Laurel, Maryland.

An image of Thule, sent overnight and barely more detailed than previous images, deepens the mystery of whether Thule is a single rock shaped like $an asymmetrical peanut or actually two {\it rocks}$ orbiting each other, "blurred together because of their proximity," Stern said.

During a 2015 fly-by, the probe found Pluto to be slightly larger than previously thought.

Commercial Feature

Coromandel



Coromandel International Limited

Regd.Office: "Coromandel House", 1-2-10, Sardar Patel Road, Secunderabad – 500 003 Tel No.: 040 27842034; Fax: 040 27844117 CIN:L24120TG1961PLC000892 E-mail: investorsgrievance@coromandel.murugappa.com Website.www.coromandel.biz

NOTICE

Pursuant to Regulations 29 and 47 of the SEBI (Listing Obligations and Disclosure Requirements) Regulations, 2015, Notice is hereby given that a meeting of the Board of Directors of the Company will be held on Monday, January 21, 2019, inter alia, to consider and approve Un-audited Financial Results of the Company for the quarter / nine months ended December 31, 2018

Notice is also available on the Company's website at www.coromandel.biz and on the website of Stock Exchanges at www.bseindia.com and www.nseindia.com.

ESAB INDIA LIMITED

CIN: L29299TN1987PLC058738
Regd. Office: Plot No.13, 3rd Main Road, Industrial Estate, Ambattur, Chennai 600 058.

Telephone No: 044-4228 1100 | Email id: investor.relations@esab.co.in

NOTICE is hereby given that the following share certificates issued by the company are stated to

have been lost or misplaced or stolen and the registered holders of the shares have applied to the

NOTICE OF LOSS OF SHARE CERTIFICATES

132970

5751

25818

The public are hereby warned against purchase or dealing in any way with the above said shar

certificates. Any person(s) who has / have any claim(s) in respect of the said share certificates

should lodge such claim(s) with the company at its registered office at the address given above

within 15 days of the publication of the notice after which no claim will be entertained and the

Folio No. | Certificate No.

For Coromandel International Limited Sd/

Secunderabad January 02, 2019

S.No Name
1 T VENU GOPAL

JAGDISH PRASAD SHAR**M**A

P Varadarajan Company Secretary

5081046-5081145

100

2569208-2569307

2712608-2712707

4575811-4575910 100

For ESAB India Limite

इंजीनियर्स इंडिया लिमिटेड क्षिक्त INDIA LIMITED (A Govt. of India Undertaking)

रजिस्टर्ड ऑफिस / Regd.Office:इंजीनियर्स इंडिया हाकस / Engineers India House, 1, भीकाजी कामा प्लेस / Bhikaji Cama Place, नई दिल्ली / New Delhi – 110066 Phone / दूरमाष : 011-26762121, फैक्स / Fax: 011-26191690

ई-मेल / e-mail: company.secretary@eil.co.in, वैबसाइट / website: http://www.engineersindia.com सीआईएन / CIN:L74899DL1965GOI004352

इण्डियन ओठरसीज़ बैंक Indian Overseas Bank

Information Technology Department Central Office: 763, ANNA SALAI, CHENNAI-600 002

EXPRESSION OF INTEREST

EOI Reference Number: EOI/BSMD/001/18-19 dated 26.12.2018

Procurement of Software and Required

Hardware for Implementation of

Indian Accounting Standards (Ind AS)

The EOI document for the above is available in bank's E-tendering Service provider

website iobtenders.auctiontiger.net For EOI details and future amendments, if any, keep

Indian Overseas bank (IOB) invites for the following:

Compulsory transfer of Equity Shares of the Company relating to unclaimed dividends to Investor Education and Protection Fund Authority

This Notice is published pursuant to the provisions of the Companies Act, 2013 read with he Investor Education and Protection Fund Authority (Accounting, Audit, Transfer and Refund) Rules, 2016 ("the Rules") notified by Ministry of Corporate Affairs and as amended from time to time as per which the Company is mandated to transfer all the shares in the name of Investor Education and Protection Fund (IEPF) Authority in respect of which dividends have not been claimed for seven consecutive years or more. Further, as per the IEPF Rules as amended, we regularly upload on website of the Company and that of the Ministry of Corporate Affairs, Government of India, full details of all unpaid or unclaimed dividends

Section 124(6) of the Companies Act, 2013, requires that all shares, in respect of which dividends have not been paid or claimed for seven consecutive years or more, shall also be transferred to IEPF Authority. The Company has sent individua communication dated 02.01.2019 to those shareholders whose shares are liable to be ransferred to IEPF under the said Rules at their latest available address. The Company has also uploaded the details of such shareholders along with their folio no./DP & client ld and shares due for transfer to IEPF on its website at www.engineersindia.com. Unpaid or unclaimed dividend in respect of Final Dividend 2010-11 has already been transferred to IEPF, as per above said IEPF Rules.

In case, we do not receive your claim as per the above said communication by 02.04.2019 (IST 5.00 pm), all your relevant shares (whether held in physical or electronic form) will be transferred by the Company to the Demat Account of IEPF Authority within 30 days from the due date of transfer in accordance with the notifications/circulars issued by the Ministry of Corporate Affairs from time to time, without anyfurther notice.

The shareholders may please note that no claim shall lie against the Company in respect of the shares and dividends thereof credited to the Demat Account of IEPF Authority and subsequent to such transfer of shares to IEPF Authority, all future benefits which may accrue thereunder, including future dividend(s), will be credited to IEPF Authority. You may note that, after the above referred transfer is made, refunds from the IEPF Authority can be claimed only by complying with the provisions of aforesaid Rules and a link in this regard has been given on the website of the Company under Investor Section

For your ready reference, the provisions of IEPF Authority (Accounting, Audit, Transfer and Refund) Rules, 2016, have been made available under the Investor section of Company's website: www.engineersindia.com. For further clarifications or assistance, you may write to us at:

(i) Mr. Mohd. Mohsinuddin enior Manager Unit: Engineers India Limited Karvy Fintech Private Limited Karvy Selenium Tower B, Plot31-32, Gachibowli Financial District. Nanakramguda, Hyderabad – 500 032. Email ID: mohsin.mohd@karvy.com Tel: 040-67161562

Company Secretary Engineers India Limited El House, 1, Bhikaji Cama Place New Delhi-110066 Email ID: company.secretary@eil.co.in Ph: 011-26762121

(ii) Mr. Narendra Kumar

Place: New Delh Date: 2nd January, 2019

Company Secretary Appeal to Members

Green Initiative in Corporate Governance

We solicityour valuable cooperation and support in our endeavour to contribute our bit to the environment and it is earnestly requested again that the Members who have yet not registered/updated their e-mail ids to notify the same to the Company at eil.annualreport@eil.co.in or to the Registrar and Share Transfer Agent of the Company or to the concerned depository.

(Narendra Kumar)

For Engineers India Limited



INDIA ONLINE

S20 bn

Total sales

IN REVENUE

Pavtm 36

Industry 50

Source: RedSeer Consulting

E-COMMERCE IN 2018

\$16.2 bn (76%)

\$4.8 bn (24%)

Share of Amazon and Flipkart

Share of Paytm Mall and others

SHARE OF MOBILE PHONE

NMDC Scientist Awarded Doctorate Allahabad Bank: Launching of 24 x 7 Help



hri G. Venkateswara Rao, Deputy General Manager (Mineral Processing) was awarded doctorate by JNTU College of Engineering, Hyderabad for his thesis "Studies on Process Feasibility and Production of Pellet grade concentrate from Sub Grade Iron ore". The research was guided and supervised by Prof. R. Markandeya, Principal, JNTU College of Engineering, Manthani, Kareem Nagar District. All the research work was carried out at

Research and Development Centre, NMDC Limited located at Habsiguda which is recognized as "Centre of Excellence" by UNIDO in the field of Mineral Processing. In this research Sub Grade Iron ore of 40.80% Fe, 40.90% SiO2 was up graded by beneficiation using Gravity separation (Spiral concentrators) and Enhanced Gravity separation (Multi Gravity Separation) methods. A final concentrate of more than 65% Fe, 3-4% SiO2 could be produced with a recovery of 32% by weight using spiral concentrator and 38% by using Multi Gravity Separator. This iron ore concentrate will be further used to make pellets to feed to Blast Furnace to make Pig Iron / Hot metal which will be further used to make steel. More than 15 research articles were published by Shri G. Venkateswara Rao in National and International Journals and more than 35 article in National and International Conferences / Seminars / Workshops in this area.

Bank have launched 24 x 7 (365 days) Contact Centre on 26.12.18 with the sole objective to enhance Customer service and subsequently unfurl new business avenues. The Centre will provide information to the customers regarding: General and account related queries on products ing services and transactions. Complaints and Service Requests. Queries on internet, Mobile Banking, SMS & Tele Banking, UPI, BHIM.

ATM / Debit Card specific queries and complaints. Initially, the Centre



will be operated in Hindi, English & Bengali. However, in future the Bank plans to introduce other languages viz. Odia, Punjabi & Marathi. The dedicated number for the Contact Centre is 1800-57-22-000.



MC Chamber of Commerce and Industry signed an MoU with the Industries Department of the Government of Maharashtra, on January 2, 2019 whereby IMC will provide a platform for Small and Medium enterprises in Maharashtra to resolve problems faced by them. Speaking on the occasion, Mr Subhash Desai, Hon Minister for Industries and Mining, said that Maharashtra has been rated at the top amongst the various States for manufacturing according to a recent survey, but he does not want to stop at that. The Government would like to ensure that start-ups and businesses facing challenges that could lead to eventual sickness, be helped in as many ways as possible be it Government policy, timely access to finance, skills, etc. to help them succeed.



TSGENCO staff greeted new year wishes to Sri D.Prabhakar Rao, Chairman & Managing Director, TSGENCO & TSTRANSCO at his residence. K. Venkateswarlu, CGM, Chandra Prakash, SE, MD. Fasiudddin Feroz, Deputy Manager(HR) /PR and other staff of TSGENCO are also present.

The New Year brings new hope for MSMEs in Maharashtra L emphasizes Safety and V priorities for the New Year Steel Authority of India Limited (SAIL), the largest Public Sector Steel Company, celebrated the New Year at a function held at its Corporate

Office, New Delhi today. Speaking on the occasion, Chairman, SAIL, Shri Anil Kumar Chaudhary, conveyed his good wishes to the SAIL employees and their families. Recalling the events of the past year, he mentioned that Year 2018 was the turnaround year for the Company in terms of profitability and praised

employees for their contribution in various achievements of the Organisation during the Year. Addressing the SAIL Collective, he said that SAIL Plants/Units have to gear up for challenges ahead and take steps befitting the



stature of the 'Maharatna' Company and move it to even greater heights He emphasized safety, higher volumes, quality and cost reduction as the mantras for sustainable growth. He said that the employees should assume targets in line with Company goals for the New Year and make a steely resolve to achieve the same. He further asked them to embrace new initiatives in the areas of Logistics, IT and Research & Development to move ahead on the path of development.

NINL Posts Record Hot Metal Outbut

✓ alinga Nagar based Neelachal Ispat Nigam Limited ended the last cal Nendar year in a positive note with posting best monthly Hot Metal production of 85090 ton in December 2018 surpassing its previous best of 83690 ton achieved in July last year. Making the year commendable, the company had recorded best monthly, quarterly, half-yearly Hot Metal output subsequent to the capital repair of its Blast Furnace. Shri S.S. Mohanty, Vice-Chairman & MD, NINL, congratulated the teams and asked to continue their committed efforts to take the company to the next level of success. NINL resumed Billet production in December, 2018 by restarting its state-of-the-art Steel Melting Shop which is the second milestone the company has planned for the turnaround of the plant. NINL had achieved the first milestone with the completion of the Blast Furnace and expects to achieve the third milestone with operation of its captive iron ore mines early in the next Financial Year.



Mindtree

ompany will proceed to issue the duplicate share certificate(s)

ompany for issue of duplicate share certificat

MINDTREE LIMITED

Regd. Office: Global Village, RVCE Post, Mysore Road, Bengaluru-560059, Karnataka, India Corporate Identity Number (CIN): L72200KA1999PLC025564 | Ph: + 91 80 6706 4000 Email: investors@mindtree.com | Website: www.mindtree.com

NOTICE OF BOARD MEETING

NOTICE pursuant to Regulation 47 of SEBI (Listing Obligations and Disclosure Requirements) Regulations 2015, be and is hereby given that the meeting of the Board of Directors of the Company will be held on Wednesday, January 16, 2019 inter alia, to consider the audited financial results of the Company for the quarter ended December 31, 2018 and to consider declaration of interim dividend, if any, amongst other matters.

The Record Date for payment of Dividend, if approved, will be January 24, 2019.

Further details are available at:

Company website: www.mindtree.com/about-us/investors, Stock Exchanges website: www.bseindia.com www.nseindia.com

Place: Bengaluru Date: January 02, 2019

By order of the Board for Mindtree Limited Sd/-Vedavalli S **Company Secretary**

ದಿನಾಂಕ 24-12-2018ರಂದು ಮಮತ ಡಿ.ಬಿ. ಎಂಬ ನಾನು ಗೊರಗುಂಟೆಪಾಳ್ಯದ ಹತ್ತಿರ ಶುದ್ದ ಕ್ರಯ ಪತ್ರದ ಅಸೆಲಿ ದಾಖಲೆಗಳನ್ನು ಕಳೆದುಕೊಂಡಿರುತ್ತೇನೆ. ನಂ. ಬಿ.ಎಲ್.ಎನ್–1 55572/2004-05 ಆಗಿ ಸಿಡಿ ನಂ. ಬಿ.ಎಲ್.ಎನ್.ಡಿ. 141 ನೇದ್ದರಲ್ಲಿ ದಿನಾಂಕ : 05.03.2005.

2. ನಂ. ಎಲ್.ಎ.ಜಿ-1-00272/2011-12 ಆಗಿ ಸಿ.ಡಿ. ನಂ. ಎಲ್.ಎ.ಜಿ.ಡಿ. 105ನೇದ್ದರಲ್ಲಿ 13.04.2011. 3. నం. ఎలో.ఎ.జి-1-08073/2012-13

ಆಗ ಸಿ.ಡಿ. ನಂ.ಎಲ್.ಎ.ಜಿ.ಡಿ 212ನೇದ್ದರಲ್ಲಿ ದಿನಾಂಕ: 16.02.2013. ಈ ಬಗ್ಗೆ ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರನ್ನು (ದೂರಿನ ಸಂಖ್ಯೆ ಪಿ01349180601021) ಸಲ್ಲಿಸಲಾಗಿದೆ. ಯಾರಿಗಾದರೂ ಸಿಕ್ಕಿದ ಪಕ್ಷದಲ್ಲಿ ದಯವಿಟ್ಟು

ಹಿಂತಿರುಗಿಸಬೇಕಾಗಿ ಮನವು. ಮಮತ ಡಿ.ಬಿ. ಕೋಂ ಶೀ ಚಂದ್ರಪ್ರಭು ಸಿ.ಬಿ., ಲತಾ ಶ್ರೀ ನಿಲಯ, ನಂ. 25, 3ನೇ ಕ್ರಾಸ್, 6ನೇ ಎ ಮುಖ್ಯ ರಸ್ತೆ, ಭುವನೇಶ್ವರಿ ನಗರ, ಟಿ.ದಾಸರಹಳ್ಳಿ, ಬೆಂಗಳೂರು-560057.

ಮೊ: 7975939501 / 8453303744

ThisistoinformthatourclientSri.H.A. Prakash, S/o. Late H.T.Anantha Rad R/atNo.3.4th'A'Main.Ananthanilava Hebbal Extension, Bengaluru-560024 has terminated the Joint Developme AgreemententeredintobyhimwithM/s BCIL Realty Pvt Ltd. No.37/1-1, R.K Chambers,GroundFloor,AgaAbbasAli Road, Bengaluru-560042, and supplementary agreement entered into between the parties, by issuance of a legalnoticeon20.12.2018.lfanyperson transactswithM/s.BClLRealtyPvtLtd. in respect of the property describe hereunder,theyshalldosoattheirown riskandcostanddoesnotbindourclient.

SCHEDULE
All that piece and parcel of the undevelopedvacantpropertymeasuring tacre out of total extent of 1 acre 22 guntasinSurveyNo.109/4(P),situated at Avalahalli village, Yelahanka Hobli, Bangalore North Taluk, duly converted from Agricultural to Non-agricultura Residential purpose vide Conversion orderNo.BDS/ALN/SR(NA)25/2005-06, dated 5 2.005and10 10 2005assed dated5.5.2005and10.10.2005passed bytheDeputyCommissioner, Bangalor hepropertyisboundedonthe East by: Remaining portion in sam SurveyNo.109/4(portion)alreadysold toBCIL; Westby: Property belongs to the Second Party in the same Sy.No.

measuring1acre. North by: 30 feet road in the sam survey number (15 feet road on the eastern side in the land of Sri.H.A.Ramesh land and 15 feet road on the western side in the land Sri.H.A.Prakashland)andtheremaining portion of property belongs Sri.H.A.RameshandSri.H.A.Prakash thesamesurveynumber.

South by: Survey No.73 belonging to broad Acre Stud Farm belonging to Sri.MarthadSingh Mahindra. H.R.AnanthakrishnaMurthv& Associates, Advocates, 140, Infantry Road, Bengaluru-560001.

PUBLIC NOTICE This is to inform general public that my clien is intending to purchase the schedul property from its owner Smt.Ambujakshi Nagarkatti, daughter of late Mahadevaiah M, Aged about 71 years, residing at No:439, Seventeenth Cross, Sixth Phase, J P Nagar,

It is informed to my client by the owner, that It is informed to my client by the owner, that they have lost / misplaced the Original Sale Deed dated dt:30-05-2005 executed by Bangalore Development Authority, Bangalore in favour of Smt.Ambujakshi and registered as Document No:2783/2005-06, Book I and stored in CD No:BDAD90 and registered in the office of the Additional District Registrar, Bangalore, Original Possession Certificate dated 28-01-1982 vide PR No:448/1981-82 and other revenue records and in this repart a and other revenue records and in this regard a complaint has been registered with Crime Branch, Bangalore City Police on 09-10-2017 and obtained acknowledgement vide Lost Report No:151342/2017, for having registered the complaint;

Any, person, having any objections / claims on the above property, may lodge their objections or claims, in writing with all supporting documentary evidence by registered post with regard to such lawfu claim with the undersigned within 10 (ter lities. Any claims lodged th not be entertained by my client; SCHEDULE

All that piece and parcel of entire property

bearing Municipal No:439, situated at Seventeenth Cross, Sixth Phase, J P Nagar. Bangalore. Corporation Ward No:57, PIC No:57-210-439, together with structures standing thereon and bounded on the: East by : Property bearing No:438; West by: Property bearing No:440;

South by : Private Property: MEASURING : East to West: 9.14 Mtrs; North to South : (13.39+ 14.02)/2 Mtrs; In all ad-measuring 125.56 Sq Mtrs; N S SATYANARAYANA GUPTA K S NAYAK, N S RACHANA

N C JANARDHAN, Advocates "Lakshmideep", I Floor, No:2980, 17th Cross, Banashanka BANGALORE – 560 070 ankari II Stage, Ph : 26761209 / 26765286 Dt:02-01-2019

ನೀಡಲಾಗಿತ್ತು.

ದಿನಾಂಕ : 28.12.2018

ಸ್ಥಳ : ಬೆಂಗಳೂರು

I,KaushikaKiritkumarShah,W/o Kiritkumar Shah, R/at No.406 Advitha Apartment Yeshwanthapur, Tumkur Road Goraguntepalya, Bangalore North, Bangalore-560022. Ihave changed my name From "KAUSHEEKA KIRITKUMAR" To 'KAUSHIKA KIRITKUMAR SHAH", vide affidavit dated 20.12.2018, before Notary G.Dayananda,Bangalore.

, Srinivas Jayaramappa, F/o Varshini Srinivas,

R/o Thirumenahalli, Mandur post, Bengaluru 560049 have changed my daughter's name as Venika Srinivas, vide affidavit dated 31/12/18 sworn before notary L. Puttaraju, Bengaluru

BEFORETHEASSISTANT COMMISSIONERBENGALURUNORTH SUBDIVISSION ATBANGALORE R.A(BE)No.347/2016-17

...Appellant AND
DeputyThasildarNaduOfficeBidarahalli,
BenglauruEastTaluk&Others
...Respondents
Draftpaperpublication

.Shri.JayaramS/oEeranna,agedmajor Occ:Agriculturist. J.Shri.RamashankarS/oJavaram.aged aboutmajorOcc:AgriculturistBothare residingatIbHomasandraVillage BidrahalliHobliBengaluru EastTaluk.

Biotranaliri-looibengaluru Lest-trans-Bengaluru Whereas, the appellants above name ravefiledtheR AagainsttheRespondents forther ellefofseatasidetheWR.5/1993-94,MR.6/1993-94andM.RNo.1/2001-02, ithrespecttolan dSyNo.65,measuring 28guntas, take Notice that the above amedrespondentno2and3intheabove namedresponderurozandomineabovo case is here by summoned to appea before the Hon'ble authority or 14.01.2019, at 3 Pm, either in person of through an advocate failing which the appeal will be decided ex-parte against

GivenundermyhandsealofthisHon'ble authorityon31.12.2018 ಉಪವಿಭಾಗಾಧಿಕಾರಿಗಳುಬೆಂಗಳೂರುಉತ್ತರಉಪ ವಿಭಾಗಬೆಂಗಳೂರು

AdvocatefortheAppellant_ G.A.Srikantegowda,Advocate No.324/62,2ndfloorSarvasheela complexGanganagar,Bengaluru-32

Whereas,myclientSri.C.Subramani Age:71years,S/oS.Chinnathayappa, R/oNo.712,MIG-3rdStage,15th'A' Main, New Town, Yelahanka Bangalore-64; has acquired wnership&possessionoftheabove aid House No.712, BBMP Khata No.913/1792/712,measuring EAST-WEST:18.30 Meters, NORTH SOUTH:12.20 Meters, bounded by East:House-719,West:Road,North: House-713, South: House-711; from his daughter Smt.Rashm Madhusudan, vide registered Gift-Deed No.YAN-I-3941/2013-14, CD No.YAND495, dated 08.07.2013, a Sub-Registrar, Yelahanka, Bangalore. Whereas, on 20.12.2018, my client lostthehandbagcontainingoriginals ofprevioustitledeeds&histitledeed, iz,a)SaleDeedNo.233/85-86,Book I, Volume-3852, pages:207-213, dtd 08.05.1985; b) Sale Deed No.1859, 93-94. Book-l. Volume-390. pages 69-73,dtd.30-07-1993;c)Sale-Deed No YAN-I-9694/2006-07 CD No YAND213,dated31-07-2006,d)Gift-Deed No.JAL-I-1487/2013-14. CD JALD175,dated06-07-2013,e)Gift-Deed No.YAN-I-3941/2013-14, CD No. YAND495, dated 08-07-2013, f KhataExtract,KhataCertificatesand TaxPaidReceipts;nearBBMPOffice whilepayingthetaxesforthecurrent year. In this regard, my client has odged a complaint before the Yelahanka New Town Police Station on 21-12-2018, and obtained ar ndorsement-GSC No.PO1356180 601445.Now.myclientherebynotify thepeopleatlargethat,intheeventif any one finds the aforesaid origina document,thenthesamemaykindly

notified&cautionednottomisuseitor

nis-representthepublicinanyform.

Any transactions with such finder i

neither binding on my client nor my

client be held liable for any financia

B.A.Raviraj.KAR/960/1990,

B.A.RavirajandAssociates

YelahankaNewTown,

Bangalore-64.

vocates,No.527/C,12th'A'Cross,

losstoanythirdparty

ವಿಜಯ ಬ್ಯಾಂಕ್ (ಭಾರತ ಸರ್ಕಾರದ ಒಂದು ಉದ್ಯಮ)

ಹಲಸೂರು ಶಾಖೆ, ನಂ.11/12, ಕೇಂಬ್ರಿಡ್ಜ್ ರಸ್ತೆ, ಹಲಸೂರು, ಬೆಂಗಳೂರು – 560008. ದೂ: 080–2:5554696

ಸ್ವಾಧೀನ ಸೂಚನೆ ನಿಯಮ ಕ(1) (ಸ್ಥಿರಾಸ್ತಿಗಳಿಗಾಗಿ) ಸ್ವಾಧೀನ ಸೂಚನೆ ನಿಯಮ ೩(1) (ಸ್ಥಿಕ್ಸಾಗಳಿಗಾಗಿ) ಕೆಳಸಹಿದಾರರು ವಿಜಯ ಬ್ಯಾಂಕ್, ಹಲಸೂರು ಶಾಖೆ, ಇದರ ಅಧಿಕಾರ ಹೊಂದಿದ ಅಧಿಕೃತ

ಅಧಿಕಾರಿಯಾಗಿದ್ದು ಸೆಕ್ಯೂರಿಟೈಜೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್

ಎನ್ಪೋರ್ಸ್ ಮೆಂಟ್ ಆಫ್ ಸೆಕ್ಕೂರಿಟಿ ಇಂಟ್ರಿಸ್ಟ್ ಆಕ್ಟ್ 2002ರ ಅನ್ವಯ ಮತ್ತು ಸೆಕ್ಕೂರಿಟಿ ಇಂಟ್ರಿಸ್ಟ್ (ಎನ್ಫೋರ್ಸ್ ಮೆಂಟ್) ನಿಯಮಾಗಳ 2002 ನಿಯಮ 3 ಅನ್ನು ಓದಿಕೊಂಡಂತೆ ಪ್ರಕರಣ 13(12)ರ

ಅನ್ವಯ ಪ್ರದತ್ತವಾದ ಅ<mark>ಧಿಕಾರಗಳನ್ನು</mark> ಚಲಾಯಿಸಿ ಸದರಿ ಸೂಚನೆ ತಲುಪಿದ ದಿನಾಂಕದಿಂದ 60 <mark>ದಿನಗಳ</mark> ಒಳಗೆ ಸೂಚನೆಯ<mark>ಲ್ಲಿ</mark> ತಿಳಿಸಿರುವ ಮೊಬಲಗು **ರೂ.4,46,288/– (ರೂಪಾಯಿ ನಾಲ್ಕು ಲಕ್ಷ**ದ

ನಲವತ್ತಾರು ಸಾವಿರದ ಇನ್ನೂರ ಎಂಭತ್ತೆಂಟು ಮಾತ್ರ) ದಿನಾಂಕ: 30.09.2018ರಂದು ಇದ್ದಂತೆ ಮತ್ತು

ದಿನಾಂಕ 01/10/2018ರಿಂದ ಅನ್ವಯಿಸುವ ದರದಲ್ಲಿ ಬಡ್ಡಿ + ಇತರೆ ಖರ್ಚು ವೆಚ್ಚಗಳು ಪಾವತಿ ಮಾಡಲು

ಸಾಲಗಾರರಾದ / ಅಡಮಾನುದಾರರಾದ : 1) ಶ್ರೀ ಗೋಪಾಲ ರೆಡ್ಡಿ ಬಿನ್ ಲೇಟ್ ಹನುಮಪ್ಪ ರೆಡ್ಡಿ "ಲಕ್ಷ್ಮೀ

ನಿಲಯ", ನಂ.47/1, ಗೋವಿಂದ ಶೆಟ್ಟಿ ಪಾಳ್ಯ, ಎಲೆಕ್ಟಾನಿಕ್ ಸಿಟಿ ಅಂಚೆ, ಬೆಂಗಳೂರು–560100

2) ಶ್ರೀಮತಿ **ಗೌರಮ್ಮ** ಕೋಂ ಗೋಪಾಲ ರೆಡ್ಡಿ["]ಲಕ್ಷ್ಮೀ ನಿಲಯ", ನಂ.47/I, ಗೋವಿಂದ ಶೆಟ್ಟಿ ಪಾಳ್ಯ ಎಲೆಕ್ಟ್ರಾನಿಕ್ ಸಿಟಿ ಅಂಚೆ, ಬೆಂಗಳೂರು–560100 3) ಶ್ರೀ ಎನ್ ಆನಂದ ರೆಡ್ಡಿ ಬಿನ್ ಲೇಟ್ ಎನ್ ನಂಜುಂಡಪ್ಪ ಆನಂದ ರೆಡ್ಡಿ ಲೇಔಟ್, ಬಿಎಂಟಿಸಿ ಡಿಮೋ ರಸ್ತೆ, ಎಫ್ಸ್ ಸಿಎಸ್, ಎಲೆಕ್ಟ್ರಾನಿಕ್ ಸಿಟಿ, ಹಂತ ॥, ಬೆಂಗಳೂರು–560100. ಇವರಿಗೆ ದಿನಾಂಕ: 03.10.2018ರಂದು ಡಿಮ್ಯಾಂಡ್ ನೋಟಿಸ್ನನ್ನು

ಸಾಲಗಾರರು / ಅಡಮಾನುದಾರರು ಸದರಿ ಮೊಬಲಗನ್ನು ಮರುಪಾವತಿಸಬೇ ಇರುವುದರಿಂದ ಈ ಕೆಳಗೆ

ಸಹಿ ಮಾಡಿರುವವರು ಕೆಳಗೆ ವಿವರಿಸಲಾದ ಆಸ್ತಿಯನ್ನು ಈ ಮೇಲೆ ತಿಳಿಸಿದ ಕಾಯಿದೆಯ ಕಲಂ (4)

ಕಾಯಿದೆ 13 ರೊಂದಿಗೆ ನಿಯಮ 8ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿ: 28.12.2018 ರಂದು

ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ಸಾಲಗಾರರಿಗೆ ಈ ಮೂಲಕ ತಿಳಿಯಪಡಿಸಿದೆ. ಸಾಲಗಾರರು / ಅಡಮಾನುದಾರರು ಸಾವರ್ಷಕನಿಕರು ಹಾಗೂ ನಿರ್ದಿಷ್ಟವಾಗಿ ಸಾಲಗಾರರು ಈ ಕೆಳಗೆ ವಿವರಿಸಿದ ಆಸ್ತಿಯೊಂದಿಗೆ ವ್ಯವಹರಿಸದಂತೆ ಈ ಮೂಲಕ ಎಚ್ಚರಿಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು ವಿಜಯ ಬ್ಯಾಂಕ್, ಹಲಸೂರು ಶಾಖೆ, ಇವರಿಗೆ ಸಂದಾಯ ವಾಗತಕ್ಕ ಮೊಬಲಗು ರೂ.4.64,288/- (ರೂಪಾಯ ನಾಲ್ಕು ಲಕ್ಷದ ನಲವತ್ತಾರು ಸಾವಿರದ ಇನ್ನೂರ ಎಂಭತ್ತೆಂಟು ಮಾತ್ರ)

ದಿನಾಂಕ: 03.09.2018ರಂದು ಇದ್ದಂತೆ ಮತ್ತು ದಿನಾಂಕ 01/10/2018ರಿಂದ ಅನ್ವಯಿಸುವ ದರದಲ್ಲಿ ಬಡ್ಡಿ

ಸ್ಥಿ ರಾಸ್ಥಿಗಳ ವಿವರ: ಆಸ್ತಿ ನಂ.47/1ಎ, ಕೋನಪ್ಪನ ಅಗ್ರಾಹಾರ , ಬೆಂಗಳೂರು, ವಿಸೀರ್ಣ: 2 ಎಕರೆ

ಮತ್ತು 13 ಗುಂಟೆ. ಚಕ್ಕುಬಂದಿ: ಪೂರ್ವಕ್ಕೆ: ಸಿದ್ಧಲಿಂಗಪ್ಪ ರೆಡ್ಡಿ, ಪಶ್ಚಿಮಕ್ಕೆ: ಚಿಕ್ಕ ಅಬ್ಬಯ್ಯರವರ

ಸಹಿ/- ಅಧಿಕೃತ ಅಧಿಕಾರಿ

+ ಇತರೆ ಖರ್ಚು ವೆಚ್ಚಗಳು. ಚುಕ್ತಾ ಮಾಡುವುದಕ್ಕೆ ಋಣ ಬಾಧ್ಯವಾಗಿರುತ್ತದೆ.

ಭೂಮಿ, ಉತ್ತರ: ಸಿದ್ಧಲಿಂಗಪ್ಪ ರೆಡ್ಡಿರವರ ಭೂಮಿ, ದಕ್ಷಣಕ್ಕೆ: ರಥ ಬೀದಿ.

ಪ್ರತಿವಾದಿಗಳು behandedover eithertomyclientorto theundersignedcounsel.Further,any inder of this original deed is hereby

63 ವರ್ಷ ವಯಸ್ಸಿನವರು

ಬೆಂಗಳೂರು-560030

ಪ್ರತಿನಿಧಿಸುವವರು ಇದರು ವ್ಯವಸ್ಥಾಪ್

CHANGE OF NAME

CORRECTION OF NAME
I, BALASUNDAR NATARAJAN, S/o
residing at MA502 I, MAMATASHRI ANGADI, W/o Lokesha G. Angadi, age 31 years, R/a No. 12, Hongirana, Opp. to Jenugudu Apartment, Úllal Main Road, Jnanajyothi Nagar Bengaluru-56, do hereby declare that I have changed my name from MAMATHASHRI TUPPAD to MAMATASHRI ANGADI, vide

YESHWANTHPUR, BANGALORE 560022, KARNATAKA, INDIA, declare that my name has been wrongly entered as BALASUNDHAR NATARAJAN in my daughter Aishwarya Balasundar's passport (Passport No N0027744). The actual name of mine is BALASUNDAR NATARAJAN which may be amended accordingly. Sworn before Notary M. S. SATISH, vide affidavit dated 2.1.2019 at BANGALORE.

W/O VINODH MAIIGEMANE 1ST MAIN 7TH CROSS,

M. S. SATISH at BANGALORE.

CHANGE OF NAME I, **LAVANYA A.,** W/o Anjana Murthy A., age 33 years, r/a No. 2 Doddahullurappa Layout, Governmen School Road, V. Nagenahalli, RT Naga Post, Bengaluru-32 do hereby declare that both the names i.e. MARY CLARA A. & LAVANYA A. are one and the same and belongs to me only. Now I have changed my name from MARY CLARA A. to LAVANYA A., vide affidavit dated 2nd January 2019, sworn before Advocate and Notan LEELA at Bangalore.

affidavit dated 2nd January 2019,

sworn before Advocate and Notary

CHANGE OF NAME

I. **FALDU VISHAL RAMJIBHAI**, R/a

No. 20th B, 2nd Floor, 3rd "B" Main

Road, 10th Cross, Sarakki, J.P.

Nagar 1st Phase, Bangalore-

560078, do hereby declare that

have changed my name from

RAMJIBHAI to FALDU VISHAL

RAMJIBHAI, vide affidavit dated

01-01-2019, sworn before Advocate and Notary **ARAVIND**

PATIL .G.G at Bangalore.

T.C. Thimmaraja at Bangalore.

CHANGE OF NAME

ADARSHA, S/o Anantharama Bavari, aged about 29 years, R/a No. 1-38, Heggadthi Bettu House, Kabbinale Post, Karkala Taluk Udupi District- 576112, Karnataka do hereby declare that have changed my name from **ADARSHA** to **ADARSHA BAYARI** vide affidavit dated 31st Dec. 2018 sworn before Advocate and Notary VIJAYAMURTHY R. SONDE, at Bangalore.

CHANGE OF NAME

I, SUMATHI ANGADI, W/o Veeresh Angadi, age 29 years, R/a No. 12, Hongirana, Opp. to Jenugudu Apartment, Ullal Main Road, Jnanaivothi Nagar Bengaluru-56, do hereby declare that I have changed my name from SUMATHI N. ADHIKAR to SUMATHI ANGADI, vide affidavit dated 2nd January 2019, sworr before Advocate and Notary T.C. Thimmaraja at Bangalore.



ಸಾಲ ವಸೂಲಾತಿ ನ್ಯಾಯಾಧಿಕರಣ-2 ನಂ. 4, 1ನೇ ಮಹಡಿ, ಜೀವನ್ ಮಂಗಳ ಕಟ್ಟಡ, ರೆಸಿಡೆನ್ನಿ ರಸ್ತೆ, ಬೆಂಗಳೂರು-560025

ನಡುವೆ

ಆಂಧ್ರಾ ಬ್ಯಾಂಕ್, ಬನ್ನೇರಾಘಟ್ಟ ಶಾಖೆ, ಬೆಂಗಳೂರುಅರ್ಜಿದಾರ ದಾಮೋದರ್ ರೆಡ್ಡಿ ಮತ್ತು ಇತರರುಪ್ರತಿವಾದಿಗಳ

1993ರ ನಿಯಮ 23(VIII)ರ ಅಡಿಯಲಿ ಸಾಲ <u>ವಸೂಲಾತಿ ನ್ಯಾಯಮಾಂಡಳಿ (ವಿಧಾನ)ದಂತೆ ಸಮನ್ತ್</u> ದಾಗಿ ಅರ್ಜಿದಾರರು ಬ್ಯಾಂಕುಗಳಿಗೆ ಮತ್ತು ಹಣಕಾ ಂಸ್ಥೆ ಕಾಯ್ದೆ 1993ರಲ್ಲಿ ಪರಿಚ್ಛೇದ 19ರ ಅಡಿಯಲ ನ್ವಯಿಸುವಂತೆ ನಿಮ್ಮಿಂದ ಹಾಗೂ ಇತರರಿಂದ ್ವಾ ಸ್ಯಾಂಕಿಗೆ ಬರಬೇಕಾದ ಬಾಕಿ **ರೂ**. 18,91,246/ . ಕದಿನೆಂಟು ಲಕ್ಷದ ತೊಂಭತ್ತೊಂದಾ ಸಾವಿರದ ಇನ್ನೂಂ ನಲವತ್ತಾರು ರೂಪಾಯಿಗಳು ಮಾತ್ರ) ಜೊತೆಗೆ ಬಡ್ಡಿ ಖರ್ಚು. ಮೇಲಿನ ಮೊಕದ್ದಮೆಯ ವಿಚಾರಣೆಯನ್ನು ನಿಮ್ಮ ಉಪಸ್ಥಿತಿಗಾಗಿ ಪತ್ರಿಕಾ ಪ್ರಕಟಣೆಯಾದ 30 ದಿನಗಳ ಒಳಗೆ ಅಥವಾ ದಿನಾಂಕ 20-02-2019 ಬೆಳಗ್ಗೆ 10.30 ಗಂಟೆಗ ನಡೆಸಲಾಗುವುದು, ಆದ ಕಾರಣ ತಾವು ಖುದ್ದಾಗಿ ಅಥವಾ ತಮ್ಮ ವಕೀಲರ ಮುಖಾಂತರ ಮೇಲೆ ತಿಳಿಸಿರುವ ಮೇಲ್ಮನವಿ ನ್ಯಾಯಮಂಡಳಿಯ ಮುಂದೆ

ಹಾಜರಿರಬೇಕಾಗಿ ಈ ಮೂಲಕ ತಿಳಿಸಲಾಗುವುದು. ದಿನಾಂಕ 20.12.2018ರಂದು ನನ್ನ ಸಹಿ ಮತ ನ್ಯಾಯಮಂಡಳಿಯ ಮೊಹರಿನೊಂದಿಗೆ ನೀಡಲಾಗಿದೆ.

ಸಮನ್ಸ್ ವಿತರಿಸಿರುವ ಅಧಿಕಾ

ನಂ. 2 & 3

ಟಿ. ವೀರಮಾಲ್ ರೆಡ್ಡಿ ಬಿನ್ ನಾರಾಯಣ್ ರೆಡ್ಡಿ

ಮಾನೆ ನಂ. 43/3, 3ನೇ ಮಾಹಡಿ. 18ನೇ 19ನೇಕ್ರಾಸ್, 2ನೇ ಮೈನ್ ಲಕ್ಕಸಂದ್ರ

ಮೆ॥ ಎಂ.ಪಿ. ಬಿಲ್ಡರ್ಸ್

ಪಾಲುದಾರರ ನೊಂದಾಯಿತ ಕಛೇರಿ ವಿಳಾಸ ನಂ. 768, 16ನೇ ಮುಖ್ಯ ರಸ್ತೆ, ಮೈಕೋ ಲೇಔಟ್ ಅಪೋಲೊ ಫಾರ್ಮಸಿ ಎದುರು, ಬಿಟಿಎ 2ನೇ ಹಂತ, ಬೆಂಗಳೂರು-560072

ಪಾಲುದಾರರಾದ: ಶ್ರೀ ಬಿ.ಇ. ಪ್ರವೀಣ್ ಕಾಮಾರ್

M.S.NATARAJAN, residing at MA50: MAPLE A BLOCK, GOLDEN GRAND APARTMENTS, 8 TUMKUR ROAD, YESHWANTHPUR BANGALORE

CHANGE OF NAME

BRINDA CHENGAPPA MOTTERA MONNAPPA, residing at 20/154/5

DODDANEKUNDI, BANGALORE, KARNATAKA, 560037, INDIA. changed the name of my minor son aged 3 years (DoB:11-Dec-2015), om YASHAS BOPANNA M to YASHAS BOPANNA vide affidavit dated 17.12.2018 sworn before Notary

ಸಾಲಗಳ ವಸೂಲಾತಿ 🦝 ನ್ಯಾಯಮಂಡಳಿ-1, ಬೆಂಗಳೂರು

ಿನಂ.4, 1ನೇ ಮಹಡಿ, ಜೀವನ್ ಮಂಗಲ್ ಎಲ್ಐಸಿ ಬಿಲ್ಡಿಂಗ್, ರೆಸಿಡೆನ್ಸಿ ರಸ್ತೆ, ಬೆಂಗಳೂರು - 560 025. ಓ.ಎ. ನಂ. 889/2018

ಡುವೆ: ಕಾರ್ಪೊರೇಷನ್ ಬ್ಯಾಂಕ್ ... ಅರ್ಜಿದಾರರು **ು ಋತ್ತು** ಭಾರತ್ ಮೆಟಲ್ ಫಿನಿಷರ್ಸ್ಗ್ ... ಪ್ರತಿವಾದಿಗ<mark>್</mark> ಪ್ರತಿವಾದಿರವರುಗಳಿಗೆ 1993ನೇ ಸಾಲ ವಸೂಲಾಶಿ ನ್ಯಾಯಮಂಡಳಿ ಕಾಯ್ದೆ ನಿಯಮ 23(8)ರಂತೆ ಪತ್ರಿಕಾ ಪ್ರಕಟಣೆ ಮೂಲಕ ಸಮನ್ಸ್

ಜ್ರಾರಾ ಪ್ರಕಟಣೆ ಮೂಲಕ ಸಮನ್ಸ್ ಗೆ, ಪ್ರತಿವಾಗಿ: ಭಾರತ್ ಮಟಲ್ ಫಿನಿಷರ್ಸ್ಸ ಮಾಲೀಕರು ಭರತ್, ಪ್ಲಾಟ್ ನಂ. 173, ಬೊಮ್ಮಸಂದ್ರ ಇಂಡಸ್ಥಿಯಲ್ ಏರಿಯಾ, ಆನೇಕಲ್ ತಾಲ್ಲೂಕು-560099.

ಅದಾಗಿ ಅರ್ಜಿದಾರರು ಸಾಲ ವಸೂಲಾತಿ ಸೆಕ್ಷನ್ 19ರ ಪ.ಕಾರ ಹಣಕಾಸು ಸಂಸೆ ಕಾಯೆ 1993ರಂತೆ ಆದಾಗ ಅರ್ಜಿದಾರರು ಸಾಲಿ ವಸ್ತೂಕಾತಿ ಸಕ್ಟಿಗ್ 190 ಪ್ರಕಾರ ಹಣಕಾಸು ಸಂಸ್ಥೆ ಕಾಯ್ದೆ 1993ರಂತೆ ಅರ್ಜಿದಾರರು ಬ್ಯಾಂಕಿಗೆ ಸಾಲ ಪಾವತಿಸಬೇಕಾ-ಗಿರುವುದರಿಂದ ಪ್ರತಿವಾದಿಯವರ ವಿರುದ್ಧ ರೂ. 27,53,420 (ಇಷ್ಟಕ್ಷೇಕು ಲಕ್ಷದ ಐವತ್ತಮೂರು ಸಾವಿರದ ನಾಲ್ಕು ನೂರ ಇಷ್ಟಕ್ತು ಮಾತ್ರ) ಗಳನ್ನು ಹಾಗೂ ಬಡ್ಡಿ ಪೆಚ್ಚ ಮತ್ತು ಇತರೆಗಳನ್ನು ಸೇರಿಸಿ ವಸೂಲಿ ಮಾಡುವ ಸಂಬಂಧ ಅರ್ಜಿದಾರರು ಅರ್ಜಿದಾರರು ಅರ್ಜಿದಾರರು ಇದಿಯಷ್ಟೆ.

ಪ್ರತಿವಾದಿಗಳಾದ ನೀವು ಖುದ್ದು ಅಥವಾ ನಿಮ್ಮ ವಕೀಲರಾಗಲಿ ಖುದ್ದು ಹಾಜರಾಗಿ ಆಗತ್ಯವಿರುವ ದಾಖಲಾತಿಗಳನ್ನು ಈ ಪ್ರಕಟಣೆ ಪ್ರಕಟಗೊಂಡ 30 ದಿನಗಳ ಒಳಗಾಗಿ ಅಥವಾ ದಿನಾಂಕ 15-03-2019 **ರಂದು ಬೆಳಿಗ್ಗೆ 11.00 ಗಂಟೆಗೆ** ಹಾಜರಾಗಿ ನಿಮ ಉತ್ತರವನ್ನು ನೀಡಬೇಕಾಗಿದ್ದು ಮತ್ತು ಏಕೆ ಗ್ರಾಂಟ್ ಮಾಡಬಾರದ್ದು ಎಂಬುದಾಗಿ ಪ್ರಶ್ನಿಸಬಹುದು.

ನೀವು ಹಾಜರಾಗದಿದ್ದಲ್ಲಿ, ನಿಮ್ಮ ಅನುಪಸ್ಥಿತಿಯಲ್ಲಿ ವಿಚಾರಣೆಯನ್ನು ವಿಲೇ ಮಾಡಲಾಗುವುದು. ನಾಂಕ 2ನೇ ಜನವರಿ 2018 ರಂದು ನನ್ನ ಸಹಿ ಮತ್ತ ್ಯಾಯಮಂಡಳಿ ಮೊಹರಿನೊಂದಿಗೆ ನೀಡಲಾಗಿದೆ. ನ್ಯಾಯಮಂಡಳಿಯ ಆದೇಶಾನುಸಾರ, ರಿಜಿಸ್ಟ್ರಾರ್, ಸ್ಕಾಲಗಳ ವಸೂಲಾತಿ ನ್ಯಾಂತುವುಂಡಳಿ-1.

PUBLIC NOTICE

This is to inform General Public that my client, Sree Subramanyeswara Co-Operative Bank Ltd., Vijayanagar Branch, having its registered office at No. 106, R.V. Road, Vishweshwarapuram, Bangalore and having its branch office at CA-10/40, First Floo Second Main Road, Vijayanagar, Banaglo 560040, is considering to sanction t Housing Loan to its member Sri Subbukumar on the collectoral congritudat Subbukumar, on the collateral security of the property bearing Municipal No. 21 (earlier Site bearing Nos. 97 & 98, katha No. 156, carved out of land in Sy.No. 48 of Malagalu Village, Yeshwanthpur Hobli, Bangalore North Taluk) presently situated at Fourth Cross Road, Shanthaveri Gopala Gowda Nagar, Bangalore, Corporation Ward No. 127 (old ward No. 37), PID No. 37-38-21, together with attentions that of the control of t (old ward No. 37), PID No. 37-38-27, together with structures standing thereon and bounded on the East By: Site bearing old Nos. 92 & 91, West By: Road, North By: Property belonging to Sri S.M. Hanumann, South By: Site bearingold No: 96, measuring Eastto West: 40 ft., North to South: 60 ft., in all ad-measuring 2,400 Sqft.

It is informed to my client that the

It is informed to my client that the It is informed to my client that the predecessor in title of the above property, Sri S.M. Hanumanna had appointed and nominated Sri R. Srinivas as his lawful Power Of Attorney, in pursuance of the notarized Power of Attorney dated 15-07-1992, authorizing him to sell the above property and subsequently Sri R. Srinivas, claiming as the subsequently Sn H.Srinivas, claiming as the absolute owner of the above property has conveyed the same to Smt. Muni-lakshmamma under the registered Sale Deed dated 18-12-1993 and subsequently, the property was purchased by Smt. N Saraswathi and she has conveyed the same Deed dated 04-07-2014 and it is further informed that no person claiming through Sri S.M. Hanumanna, the predecessor in tile has lodged any claims till date

Any, person, having any claim over the above property claiming through Sri S.M. Hanumanna, the predecessor in tile or any other person, may lodge their objections or other person, may wough their objections or claims, in writing with all supporting documentary evidence by registered post with regard to such claim with the undersigned within seven (7) days hereof, failing which my client Sree Subra-manyeswara Co-Op. Bank Ltd, Vijayanagara Proceb Branches will personal dependences Branch, Bangalore, will consider and proceed to sanction Ioan to Sri N.Subbukumar. Any to sanction loan to Sri N.Subbukumar. Any claims lodged thereafter will not be

rtained by my client;
N.S. SATYANARAYANA GUPTA N.C. JANARDHAN

SyndicateBank Rachana Law Associates, "Lakshmideep", 1st Floor, No. 2980, 17th Cross, Banashankari II Stage, BANGALORE - 560 070; PH : 26761209 /

ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಿಯಮಿತ ಸಿಟ ಸಿವಿಲ್ ನ್ಯಾಯಾಲಯ ಶಾಖೆ, ಸಿಟ ಸಿವಿಲ್ ನ್ಯಾಯಾಲಯದ ಆವರಣ, ಕೆ.ಜಿ. ರಸ್ತೆ, ಬೆಂಗಳೂರು-560 009.

ಸ್ಥಿರ ಸ್ವತ್ತು ಸ್ವಾಧೀನತೆ ಬಗ್ಗೆ ಪ್ರಕಟಣೆ

ಈ ಕೆಳ ಸಹಿದಾರರು ನ್ಯಾಯಖತ್ರ ಸಹಕಾರಿ ಬ್ಯಾಂಕ್ ನಿಯಮಿತ, ಸಿಟ ಸಿವಿಲ್ ನ್ಯಾಯಾಲಯ ಶಾಖೆ, ಸಿಟ ಸಿವಿಲ್ ನ್ಯಾಯಾಲಯದ ಅವರಣ, ಕೆ.ಜಿ. ರಸ್ತೆ, ಬೆಂಗಳೂರು—560 009ರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು, ಸೆಕ್ಯೂಂಟ್ರೈಶೇಶನ್ ಅಂಡ್ ರಿಕನ್ಸ್ಟೆಟ್ಟಕ್ಷನ್ ಆಫ್ ಪೈನ್ಯಾನ್ನಿಯಲ್ ಅಸೆಬ್ಸ್ ಅಂಡ್ ಎನ್ಫ್ರ್ಯೋರ್ಸ್ಮೆಮೆಂಬ್ ಆಫ್ ಸೆಕ್ಯೂಂಟ್ರಿ ಇಂಟರೆಸ್ಟ್ (ಸೆಕೆಂಡ್) ಅರ್ಡಿನನ್ನ್ 2002 ನಿಯಮ 3ರ ಅನ್ನೆಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸದರಿ ಸೂಚನೆಯ ದಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲ್ಲ ತಿಳಿಸಿರುವ ಹಾಗೂ ಹಾಲ ಇರುವ ಮೊಬಲಗು <mark>ರೂ. 41,86,456/– (ರೂಪಾಯ ನಲವತ್ತು ಒಂದು ಲಕ್ಷ ಎಂಭತ್ತಾರು ಸಾವಿರದ ನಾಲ್</mark>ಕು ನೊರ ಐವತ್ತಾರು ಮಾತ್ರ) ಹಾಗೂ ಮುಂದಿನ ಬಡ್ಡಿ ಮತ್ತು ಇತರೆ ಏರ್ಚುಗಳು ಪಾವತಿಸಲು ಸಾಲಗಾರರಾದ ಶ್ರೀ ಪ್ರವೀಣ್ ಹೆಗ್ಡೆ \$/oಸದಾನಂದ ಹೆಗ್ಡೆ ಇವರಿಗೆ ದಿನಾಂಕ 25/10/2018 ರಂದು ತಗಾದ ಸೂಚನೆ ನೀಡಲಾಗಿತ್ತು. ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳೊಳಗೆ ಸೂಚನೆಯಲ್ಲ ತಿಳಸಿರುವ ಮೊಬಲಗನ್ನು ಬಡ್ಡಿಯೊಂದಿಗೆ ಮರುಪಾವತಿ ಮಾಡಬೇಕಿತ್ತು. ಸಾಲಗಾರರು ಸಾಲದ ಹಣವನ್ನು ಮರುಪಾವತಿ ಮಾಡಿರುವುದಿಲ್ಲ. ಆಧ್ದರಿಂದ ಸಾಲಗಾರರಿಗೆ ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರ ಸದರಿ ನಿಯಮ 8ನ್ನು ಸಮಸ್ಯ ಸಾರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರೆ ಸದರಿ ನಿಯಮ 8ನ್ನು ಹಿದಿಕೊಂಡಂತೆ ಸದರಿ ಆಕ್ಟ್ ಪ್ರಕರಣ 13(4) ರನ್ನಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ 03/01/2019ರ ದಿನಾಂಕದೆಂದು ವ್ಯವಹರಿಸಲಾಗಿರುವ ಈ ಕೆಳಕಾಣಿಸಿದ ಸ್ವತ್ತನ್ನು ಕೆಳ ಸಹಿದಾರರು ವಶಪಡಿಸಿಕೊಂಡಿರುತ್ತಾರೆ. ನಿರ್ದಿಷ್ಟ ಸಾಲಗಾರರಿಗೆ ಕಾನೂನುಬದ್ಧ ಉತ್ತರಾಧಿಕಾರಿಗಳಗೆ ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಕೆ ನೀಡುವುದೇನೆಂದರೆ ಯಾರೂ ಸದರಿ ಸ್ವತ್ತನ ಬಗ್ಗೆ ಯಾವುದೇ ಮೂರು ಸದರಿ ಸ್ವತ್ತನ ಬಗ್ಗೆ ಯಾವುದೇ ವ್ಯವಹರಿಸಭಾರದು ಮತ್ತು ಸದರಿ ಸ್ವತ್ತನ ಬಗ್ಗೆ ಯಾವುದೇ ವ್ಯವಹಾರ ನಡೆಸಿದ್ದೇ ಅದರೆ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಿಯಮಿತಕ್ಕೆ ಬಾಕಿ ಇರುವ ಮೊತ್ತ ಮತ್ತು ಇದರ ಮೇಆನ ಬಡ್ಡಿ ಹಾಗೂ ಇತರೆ ವೆಚ್ಚ ಚುಕ್ತ ಮಾಡುವುದಕ್ಕೆ ಅದು ಒಳಪಟ್ಟರುತ್ತದೆ.

ಸಾಲಗಾರರ ಹೆಸರು : ಶ್ರೀ ಪ್ರವೀಣ್ ಹೆಗ್ಡೆ ಜಾಮೀನುದಾರರು : ಶ್ರೀ. ಗೋಪಿ ಪಿ.ಎಂ

ಸಾಲದ ಬಾಕಿ ಮೊತ್ತ: ರೂ.41,86,456/– ಹಾಗೂ ಮುಂದಿನ ಬಡ್ಡಿ ಮತ್ತು ಇತರೆ ಖರ್ಚುಗಳು.

ಹ್ಥಿರಾಹ್ತಿ ವಿವರ:

ನಂ.933, ಉಪಕಾರ್ ರೆಸಿಡೆಸ್ಸಿ, ಉಲ್ಲಾಕ್ ಗ್ರಾಮದ ಸರ್ವೆ ನಂ.64 ರಲ್ಲ ವಿಂಗಡಿಸಿರುವ ಸ್ವತು (ಡೆಪ್ಯೂಟ ಕಮಿಷನರ್ ಆದೇಶದಂತೆ ಈ ಭೂಮಿಯು ವಸತಿ ಉದ್ದೇಶಕ್ಕೆ ಪರಿವರ್ತಿಸಲಾಗಿದೆ ಆದೇಶ ಸಂಖ್ಯೆ ಂಐಓ-ಖು(ಓ)-120/96–97 ದಿನಾಂಕ 23/07/1997), ಜ.ಜ.ಎಂ.ಪಿ ಖಾತೆ ನಂ.64/933, ಉಲ್ಲಾಕ್ ಲೇಕ್ ಎದುರು, ಉಲ್ಲಾಕ್ ವಿಲೇಜ್, ಯಶವಂತಪುರ, ಬೆಂಗಳೂರು– 560056, ಪೂರ್ವದಿಂದ ಪಶ್ಚಿಮಕ್ಕೆ 48+57.3/2 ಅಡಿಗಳು ಮತ್ತು ಉತ್ತರದಿಂದ ದಕ್ಷಿಣಕ್ಕೆ 59.3+59.9/2 ಅಡಿಗಳು, ಒಬ್ಬ 3130 ಅಳತೆಯುಳ್ಳ ಹಾಗೂ 38 ಚದರದ ವಸತಿ ಮನೆ

ಉತ್ತರಕ್ಕೆ : ನಿವೇಶನ ಸಂಖ್ಯೆ 932,

ಸ್ಥಳ: ಬೆಂಗಳೂರು.

ಪೂರ್ವಕ್ಕೆ : ನಿವೇಶನ ಸಂಖ್ಯೆ 962,

ಪಶ್ಚಿಮಕ್ಕೆ: ರಸ್ತೆ ಮತ್ತು ಉಲ್ಲಾಕ್ ಲೇಕ್, ದಕ್ಷಿಣಕ್ಕೆ : ನಿವೇಶನ ಸಂಖ್ಯೆ. 934.

ಸಹಿ/– ಅಧಿಕೃತ ಅಧಿಕಾರಿ, ನ್ಯಾಯಮಿತ್ರ ಸಹಕಾರಿ ಶ್ಯಾಂಕ್ ನಿಯಮಿತ

IN THE COURT OF THE SENIOR CIVIL 7KLVLVWRLQIRUPWKH*HQHUD 03XEULWRDIW.M.E.C. AT DEVANAHALLI PIFOLHQWVKDYHHQWHUHGLQWRDQDJUHHPHQWS. No. 27/2017 WR SXUFKDVH WKH 6FKHGXOH 3UR SHOWRER 6mt. Usha & Ors. ...Plaintiffs 607 59815.5. P. 6111 9HQUIDWLY A ALCOHOLOGI

WR SXUFKDVN WINDS STORM WITH STORM WRITE STILL ROUTE BY SOME STORM WRITE STILL ROUTE BY STORM WRITE STILL ROUTE BY STORM WRITE BY STILL ROUTE BY STORM WRITE BY STILL ROUTE WRSXUFKDVH WAT BEAUTH OF THE STATE OF THE ST

ZLWKVXSSRIWLQJGRFXPHQWVZ WKIETAMINIS have filed the above suit for GDIVIURPWKHGDWHRIWKLVSXEO FOR THE PROPERTY BY THE PROPERTY VXFK REMHFWLRQV RU FODLPV DUH OF FOLKEN BURGES Against the defendants, in ZLWKLQ WKH VDLG SHULRG P\ FDLHQWF ZTOJO bearing Sy.No. 118 to ar SURFHIGWRSXUFKDVHWKH6FKH XO PSIPSHUWCre 25 guntas, situated at DQGWKHFODLPVUHFHL YHGDIWH WW SUBJECT WIRE KASABA HObii, Devanahalli SHULRGZLOOQRWEHFRQVLGHUHE

SHULRGZLOOQRWEHERQVLGHOOTH Gas the Honble court had issued notice to 68-f(8)/3523(57
case the Honble court had issued notice to 68-f(8)/3523(57

\$OOWKDWSLHFHDQGSDUFHORIWIRF Sifeyummons No.7 but the said notice 3URSHUWI FRQVWUXFWHG RQ VLWH EMBOWED in the address. Hence this Honble Court has ordered to take further steps to 120-120 for the above 100-120 for the above HRXWHLWWIRDQGKOWKDIR

IRZ %033,'1R:

Court has ordered to take further steps to PhDVXULQJ(DVWWR:HVW)HHWDQG1R8WKAthe suit summons to the above WR 6RXWK)HHW VLWXDWHG DW SWWYDEWKOODD/D hence you are call upon to 9LOODJH DQG+REOL%DQJDORUH 6RXWYDODD/D hence you are call upon to 6RXWK)HHW VLWXDWHG DW SWWYDEWKOODD/D hence you are call upon to 9LOODJH DQG+REOL%DQJDORUH 6RXWYDEWKOODD/D hence you are call upon to 6RXWK)BDQJDORUHFRQVLVWLQJRI*URXQG) LavvvoQQGG either personally or through 6HFRQG)ORRUV RI 58& URRIHG +RXVFFWS61 failing which the Horble Court will BYXQGD BOWKLWLVWLSEDGE show mess negossary orders in your absence. Take ERXOGHG ROWKH(DVWE\5RDG w gass necessary orders in your absence. Take

UP Solution this 18th day of December 2018. 3URSHUW\ RI .ULVKQDPXUWK\ 3URSHUW\ RI 5DWKQDPPD DQG 5HPDLQLQJSRUWLRQRIWKHVDP By order of the Court, Chief Ministerial Officer, Sr. Civil Judge & JMFC Court, %11\$5\$6\$5("< \$GYRFDWH IR'0DWKUXVKUHH1LOD\Dµ /W0DLQVW&URVV'RFWRUVFRORQ\ Devanahalli Advocate for Plaintiff: N. Srinivasamurth RQDQDNXQWH%DQJDORUH

Vinayaka Complex, Shanthinagara, (ODLOQDUDVDUHGG\DGYRFDWH#JPD OF Revanahalli.



MINDTREE LIMITED

Regd. Office: Global Vilage, RVCE Post, Mysore Road, Bengaluru-560059, Karnataka, India Corporale Identity Number(CIN):172200KA1999PLC025564 | Phr. + 91 80 6706 4000 Email: investors@mindtree.com | Website: www.mindtree.com

NOTICE OF BOARD MEETING

NOTICE pursuant to Regulation 47 of SEBI (Listing Obligations and Disclosure Requirements) Regulations 2015, be and is hereby given that the meeting of the Board of Directors of the Company will be held on Wednesday, January 16, 2019 inter alia, to consider the audited financial results of the Company for the guarter ended December 31, 2018 and to consider declaration of interim dividend, if any, amongst other matters.

The Record Date for payment of Dividend, if approved, will be January 24, 2019.

Further details are available at:

Company website: www.mindtree.com/about-us/investors, Stock Exchanges website: www.bseindia.com, www.nseindia.com

By order of the Board for Mindtree Limited Sd/-Vedavalli S

Place: Bengaluru Date: January 02, 2019 **Company Secretary**

ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಿಯಮಿತ

ಸಿಟ ಸಿವಿಲ್ ನ್ಯಾಯಾಲಯ ಶಾಖೆ, ಸಿಟ ಸಿವಿಲ್ ನ್ಯಾಯಾಲಯದ ಆವರಣ, ಕೆ.ಜಿ. ರಸ್ತೆ, ಬೆಂಗಳೂರು-560 009.

ಸ್ಥಿರ ಸ್ವತ್ತು ಸ್ವಾಧೀನತೆ ಬಗ್ಗೆ ಪ್ರಕಟಣೆ

ಈ ಕೆಳ ಸಹಿದಾರರು ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಿಯಮಿತ, ಸಿಟ ಸಿವಿಲ್ ನ್ಯಾಯಾಲಯ ಶಾಪೆ, ಸಿಟ ಸಿವಿಲ್ ನ್ಯಾಯಾಲಯದ ಅವರಣ, ಕೆ.ಜಿ. ರಸ್ತೆ, ಬೆಂಗಳೂರು–560 ೦೦೨ರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು, ಸೆಕ್ಯೂಂಟ್ರೈಶೇಶನ್ ಅಂಡ್ ರಿಕನ್ಸ್ಟ್ರಕ್ಷನ್ ಆಫ್ ಪೈನ್ಯಾಯಲ್ ಅಸೇವೆಪ್ಟ್ ಅಂಡ್ ಎನ್ಫ್ ಪೋರ್ಪ್ ಪ್ರತ್ಯಾಯ ಆಫ್ ಸೆಕ್ಯೂಂಟ ಇಂಬರೆಸ್ಟ್ (ಸೆಕೆಂಡ್) ಅರ್ಡಿನನ್ಸ್ 2೦೦೭ ನಿಯಮೆ 3ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸದರಿ ಸೂಚನೆಯ ದಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲ್ಲ ತಿಳಿಸಿರುವ ಹಾಗೂ ಹಾಲ ಇರುವ ಮೊಬಲಗು ರೂ. 45,53,764/– (ರೂಪಾಯ ಸಲವತ್ತ್ರಮ ಲಕ್ಷ ಶಾವತ್ತಮೂರು ಸಾವಿರದ ಏಕು ನೂರ ಅರವತ್ತನಾಲ್ಲು ಮಾತ್ರ) ಹಾಗೂ ಮುಂದಿನ ಬಡ್ಡಿ ಮತ್ತು ಇತರೆ ಬರ್ಚುಗಳು ಪಾವತಿಸಲು ಸಾಲಗಾರರಾದ ಶೀ ಜಯರಾಮಯ್ಯ,ಡಿ ೪% ದೇವಪ್ರಪಿ, ಇವರಿಗೆ ದಿನಾಂಕ 26–10–2018 ರಂದು ಸಾಲಗಾರರಾದ ಶ್ರೀ ಜಯರಾಮಯ್ಯ,ಡಿ \$/೦ ದೇವಪ್ಪ ಪಿ ಇವರಿಗೆ ದಿನಾಂಕ 26-10-2018 ರಂದು ತಗಾದ ಸೂಚನೆ ನೀಡಲಾಗಿತ್ತು. ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳೊಳಗೆ ಸೂಚನೆಯಲ್ಲ ತಿಳಸಿರುವ ಮೊಬಲಗನ್ನು ಬಡ್ಡಿಯೊಂದಿಗೆ ಮರುಪಾವತಿ ಮಾಡಬೇಕಿತ್ತು. ಸಾಲಗಾರರು ಸಾಲದ ಹಣವನ್ನು ಮರುಪಾವತಿ ಮಾಡಿರುವುದಿಲ್ಲ. ಆದ್ದರಿಂದ ಸಾಲಗಾರರಿಗೆ ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರೆ ಸದರಿ ನಿಯಮ 8ನ್ನು ನಮ್ಮ ನಾರ್ಬಹುಕಾರರ್ಗಳ ಮುಂಬರ ನಿಮ್ಮ ಚಿನ್ನು ಮಾಡಿದುವುದುಕುಂಬರು ನಿಮ್ಮ ಚಿರುದುಕುಂಡಿ ಹಿಡಿಕೊಂಡಂತೆ ನದರಿ ಆಕ್ಟ್ ಪ್ರಕರಣ 13(4) ರನ್ನಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯುತ್ತಿನ್ನು ಕರ್ಮನಿಸಿದ ವೈತ್ತನ್ನು ಕೆಳ ಸಹಿದಾರರು ವಶಪಡಿಸಿಕೊಂಡಿರುತ್ತಾರೆ. ನಿರ್ದಿಷ್ಟ ಸಾಲಗಾರರಿಗೆ ಕಾನೂನುಬದ್ಧ ಉತ್ತರಾಧಿಕಾರಿಗಳಗೆ ಮತ್ತು ನಮ್ಮಸ್ಥ ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಕೆ ನೀಡುವುದೇನೆಂದರೆ ಎರಡುತ್ತದೆಗೆ ನಡೆದುತ್ತದೆಗೆ ನಡೆದುತುತ್ತದೆಗೆ ನಡೆದುತುತ್ತದೆಗೆ ನಡೆದುತ್ತದೆಗೆ ನಡೆದುತ್ತದೆಗೆ ನಡೆದುತ್ತದೆಗೆ ನಡೆದುತ್ತದೆಗೆ ನಡೆದುತ್ತದೆಗೆ ನಡೆದುತ್ತದೆಗೆ ನಡೆದುತ್ತದೆಗೆ ನಡೆದುತ್ತದೆಗೆ ನಡೆದುತೆಗೆ ನಡೆದುತುತೆಗೆ ನಡೆದುತುತೆಗೆ ನಡೆದುತುತೆಗೆ ನಡೆದುತೆಗೆ ಯಾರೂ ಸದರಿ ಸ್ವತ್ತುಗಳ ಬಗ್ಗೆ ವ್ಯವಹರಿಸಬಾರದು ಮತ್ತು ಸದರಿ ಸ್ವತ್ತಿನ ಬಗ್ಗೆ ಯಾವುದೇ ವ್ಯವಹಾರ ನಡೆಸಿದ್ದೇ ಅದರೆ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಿಯಮಿತಕ್ಕೆ ಬಾಕಿ ಇರುವ ಮೊತ್ತ ಮತ್ತು ಇದರ ಮೇಅನ ಬಡ್ಡಿ ಹಾಗೂ ಇತರೆ ಪೆಚ್ಚ ಚುಕ್ತ ಮಾಡುವುದಕ್ಕೆ ಅದು ಒಳಪಟ್ಟರುತ್ತದೆ.

ಸಾಲಗಾರರ ಹೆಸರು : ಶ್ರೀ ಜಯರಾಮಯ್ಯ.ಡಿ **ಜಾ**ಮೀನುದಾರರು: ಶ್ರೀ. ಚಂದ್ರಕಾಂತ್.ಜಿ.ಎನ್

ಸಾಲದ ಬಾಕಿ ಮೊತ್ತ: ರೂ.45,53,764/– ಹಾಗೂ ಮುಂದಿನ ಬಡ್ಡಿ ಮತ್ತು ಇತರೆ ಖರ್ಚುಗಳು. ಸ್ಥಿರಾಷ್ತಿ ವಿವರ:

ಸಾಲಗಾರರ ವಿವರಗಳು

ಸ್ವತ್ತು / ಸೈಬ್ ನಂ.1936, ಕುಮಾರಸ್ವಾಮಿ ಲೇಔಬ್, 2ನೇ ಹಂತ, ಬೆಂಗಳೂರು, ಪೂರ್ವದಿಂದ ಪಶ್ಚಿಮಕ್ಕೆ 7.62 ಮೀಟರ್ಗಳು ಮತ್ತು ಉತ್ತರದಿಂದ ದಕ್ಷಿಣಕ್ಕೆ 12.50 ಮೀಟರ್ಗಳು, ಒಬ್ಬ 95.25 ಚದರ ಮೀಟರ್ಗಳು ಹಾಗೂ ಮನೆ ಒಳಗೊಂಡಿರುವ ಸಂಪೂರ್ಣ ಸ್ವತ್ತು. ಪೂರ್ವಕ್ಕೆ: ಸೈಬ್ ನಂ.1935, ಪಶ್ಚಿಮಕ್ಕೆ: ಸೈಬ್ ನಂ.1937, ಉತ್ತರಕ್ಕೆ: ರಸ್ತೆ, ದಕ್ಷಿಣಕ್ಕೆ: ಸೈಬ್ ನಂ.1882. ದಿನಾಂಕ : 03.01.2019 ಸಹಿ/– ಅಧಿಕೃತ ಅಧಿಕಾರಿ,

र सिडिकेटबेक

ಸ್ಥಳ: ಬೆಂಗಳೂರು.

ಸಿಂಡಿಕೇಟ್ ಬ್ಯಾಂಕ್

ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಿಯಮಿತ

ಗಾಂಧೀನಗರ ಶಾಖೆ-ನೆಲಮಹಡಿ, II ಅಡ್ಡರಸ್ಕೆ, ಗಾಂಧೀನಗರ, ಬೆಂಗಳೂರು-560009 ಫೋ: 080-22265050, ಫ್ಯಾಕ್ : 22265043. ಇಮೇಲ್: br.0400@syndicatebank.co.in

ಸಿಂಡಿಕೇ್ ಬ್ಯಾಂಕ್ ಇದರ ಅಧಿಕೃತ ಅಧಿಕಾರಿಯವರು ಸೆಕ್ಕೊರಿ' ಜೇಶನ್ ಮತ್ತು ರಿಕನ್ಸ್ ಕ್ಷನ್ ಆಷ ಫೆ ನಾನಿ ಯಲ್ ಅಸೆ ್ ಮತ್ತು ಎನ್ಫೋರ್ಸ್ ಮೆಂ್ ಆಫ್ ಸೆಕ್ಯೂರಿಟಿ ಇಂಟರೆಸ್ ಆಕ್ 2002 ಪ್ರದತ್ತವಾದ ಅಧಿಕಾರವನ್ನು ಚಲಾುಸಿ ಸೆಕ್ಷನ್ 13 2 ನಿಯಮ 3 ಸೆಕ್ಕೂರಿಟಿ ಇಂಟರೆಸ್ ಎನ್ಫೋರ್ಸ್ಮ್ ನಿಯಮ 2002 ರಂತೆ ದಿನಾಂಕ: 02.06.2016 ರಂದು ಸಾಲಗಾರರಿಗೆ ಸೃತ್ತಿನ ಮಾಲೀಕರಿಗೆ ಜಾಮೀನುದಾರರಿಗೆ(1) **ಶ್ರೀ ಮರಿಯಾ ಗ್ರೀನ್** ಎಂ ಬಿನ್ ಲೇ ್ ಶ್ರೀ ಮ್ಯಾನುಯಲ್ ನಂ.2, ಈಶ್ವರ್ ಲೇ ್, ನೇ ಫೇಸ್, ಜೆ. . ನಗರ, ಬೆಂಗಳೂರು 8, 2 ಶ್ರೀಮತಿ. ಶ್ರೀ. ಮರಿಯಾ ಜೋಸೆಫ್ ಎಂ, ವಯಸು 48 ರ್ವ ಬಿನ್ ಶ್ರೀ ಮ್ಯಾನುಯಲ್, ನಂ.2, ಈಶ್ವರ್ ಲೇ ್, ನೇ ಫೇಸ್ ಜೆ. . ನಗರ, ಬೆಂಗಳೂರು 8, ತಗಾದೆ ನೋಟೀಸನ್ನು ನೀಡಲಾಗಿದ್ದು, ನೋಟೀಸಿನಲ್ಲಿ ತಿಳಿಸಿದ ಮೊತ್ತ ರೂ.29,25,026.37 (ಇಪ್ಪತೊಂಬತ್ತು ಲಕ್ಷದ ಇಪ್ಪತ್ತೈದು ಸಾವಿರದ ಇಪ್ಪತ್ತಾರು ಮತ್ತು ಪೈಸೆ ಮೂವತ್ತೇಳು ಮಾತ್ರ) ದಿನಾಂಕ 01.06.2016 ರಂದುಈ ಮೇಲೆ ತಿಳಿಸಿದ ನೋಟೀಸ್ ತಲು ದ 60 ದಿನಗಳ ಒಳಗಾಗಿ

ಸಾಲಗಾರರು ಜಾಮೀನುದಾರರು ಸ್ವತ್ತಿನ ಮಾಲೀಕರುಈ ಹಣವನ್ನು ಮರುಪಾವತಿಸಲು ವಿಫಲವಾದ್ದರಿಂದ ಮೇಲೆ ತಿಳಿಸಿದ ಕಾಯ್ದೆಯ ಸೆಕ್ಷನ್ 13 4 ಹಾಗೂ ಮೇಲೆ ತಿಳಿಸಿದ ನಿಯಮದ ನಿಯಮ 8 ರಂತೆ ಪ್ರದತ್ತವಾದ ಅಧಿಕಾರವನ್ನು ಚಲಾ ುಸಿ ಕೆಳಸ ದಾರರು ಈ ಕೆಳಗೆ ವಿವರಿಸಿದ ಸ್ಥಿರಾಸ್ತಿಯನ್ನು 29ನೇ ಡಿಸೆಂಬರ್ 2018 ರಂದು ಸ್ವಾಧೀನಪಡಿಸಿಕೊಂಡಿರುತ್ತಾರೆಂದು ಸಾಲಗಾರರು ಜಾಮೀನುದಾರರು ಸ್ವತ್ತಿನ ಮಾಲೀಕರು ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸಿದೆ.

ಸಾಲಗಾರರ ಗಮನಕ್ಕೆ ನಿಬಂಧನೆಗಳ ಉಪ ವಿಭಾಗ 8 ರ ಸೆಕ್ಷನ್ 13ರ ಕಾ ುದೆಯಲ್ಲಿ ಲಭ್ಯವಿರುವ ಸಮಯಕ್ಕೆ ಸಂಬಂಧಿಸಿದಂತೆ, ಭದ್ರತಾ ಸ್ವತ್ತುಗಳನ್ನು ಪಡೆದುಕೊಳ ಲು ಅಹ್ವಾನಿಸಲಾಗಿದೆ. ಸಾಲಗಾರರು ಜಾಮೀನುದಾರರು ಸ್ವತ್ತಿನ ಮಾಲೀಕರು ಹಾಗೂ ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಈ ಸ್ವತ್ತಿನ ಬಗೆ ಯಾರೂ ವ್ಯವಹರಿಸಕೂಡದು, ವ್ಯವಹರಿಸಿದ್ದೇ ಆದಲ್ಲಿ

ಸಿಂಡಿಕೇಟ್ ಬ್ಯಾಂಕ್, ಗಾಂಧೀನಗರ ಶಾಖೆ ಬರಬೇಕಾದ ಮೊತ್ತ ರೂ.16,11,556.08 (ಹದಿನಾರು ಲಕ್ಷದ ಹನ್ನೋಂದು ಸಾವಿರದ ಐದು ನೂರ ಐವತ್ತಾರು ಮತ್ತು ಪೈಸೆ ಎಂಟು ಮಾತ್ರ) ಜೊತೆಗೆ 01–12–2018 ರಲ್ಲಿ ಇದ್ದಂತೆ ಬಡ್ಡಿ ಹಾಗೂ ಇತರೆ ವೆಚ್ಚವನ್ನು ಪಾವತಿಸಬೇಕಾಗುವುದು. స్త్రికాన్ <u>గృత్తిన ఏవర</u>ర: <u>బటమూ నం. 1:</u> గ్రత్తిన ఉ గౌ లిగా 'నం46, జునా గృత్తిన నం 58 46, బాతా నం 415, జుంజగట గ్రామ

ಸಿಎಂಸಿ ಬೊಮ್ಮನಹಳಿ, 'ಬøಳೂರು ದ್ವಣ ತಾಲ್ಲೂಕು, ವಿಸ್ತೀರ್ಣ ಪೂರ್ವದಿಂದ ಪಶ್ಚಿಮ 55 ಅಡಿಗಳು, ಉತ್ತರದಿಂದ ದ್ವಣ 40 ಅಡಿಗಳು, ಜೊತೆಗೆ ಅಲ್ಲಿ ಕಟಿರ ಪ ಕಟಡ ಚಕ್ಕುಬಂಧಿ: ಪೂರ್ವಕ್ಕೆ: ರಸ್ತೆ, ಪಶ್ಚಿಮಕ್ಕೆ: ಸ್ವತ್ತಿನ ನಂ.51, ಉತ್ತರಕ್ಕೆ: ಸ್ವತ್ತಿನ ನಂ.4 , ದಕ್ಷಿಣಕ್ಕೆ: ಸ್ವತ್ತಿನ ನಂ.45, <u>ಐಟಮ್ ನಂ. 2:</u> ಸ್ವತ್ತಿನ ಸ[್]್ ನಂ 4 , ಖಾತಾ ನರ 58, ಚುರಚಗಟ ಗ್ರಾಮ, ಸಿಎಂಸಿ ಬೊಮ್ಮನಹಳಿ,

ಬೆಂಗಳೂರು ದ್ವಣ ತಾಲ್ಲೂ ಈ, ವಿಸ್ತೀರ್ಣ ಪೂರ್ವದಿಂದ ಪಶ್ಚಿಮು 60 ಅಡಿಗಳು, ಉತ್ತರದಿಂದ ದ್ವಣ 40 ಅಡಿಗಳು, ಜೊತೆಗೆ ಅಲ್ಲಿ ಕಟರ ವ ಕಟಡ**ೆ<u>ಚಕ್ಕುಬಂಧಿ:</u> ಪೂರ್ವಕ್ಕೆ:** 20 ಅಡಿ ರಸ್ತೆ, **ಪಶ್ಚಿಮಕ್ಕೆ:** ಸ್ವತ್ತಿನ ನಂ.50,**ಉತ್ತರಕ್ಕೆ**: ಸ್ವತ್ತಿನ ನಂ.48, ದಕ್ಷಿಣಕ್ಕೆ: ಸ್ವತ್ತಿನ ನಂ.46,

ಸ್ಥಳ: ಬೆಂಗಳೂರು

ನಾಂಕ: 29-12-2018

ಅಧಿಕೃತ ಅಧಿಕಾರಿಗಳು



ಕರ್ನಾಟಕ ಪ್ರದೇಶ ಕುರುಬರ ಸಂಘ (ರಿ

ಗಾಂಧಿನಗರ, ಬೆಂಗಳೂರು-09 ದೂರವಾಣಿ: 080-22264293 ದಿನಾಂಕ: 02-01-2019

ದಿನಾಂಕ:09-12-2018ರ ಭಾನುವಾರದಂದು ಶ್ರೀ ಬೀರೇಶ್ವರ ಉಚಿತ ವಿದ್ಯಾರ್ಥಿನಿಲಯ ಸಂಪಂಗಿರಾಮನಗರ, ಬೆಂಗಳೂರು ಇಲ್ಲಿ ನಡೆದ ಕರ್ನಾಟಕ ಪ್ರದೇಶ ಕುರುಬರ ಸಂಘದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ವಿಯ ಸಂಖ್ಯೆ 5ರಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ 2019ನೇ ಸಾಲಿನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಯೋಮೇಟ್ರಿಕ್ ಕಾರ್ಡ್ ಹೊಂದಿರುವ ಸದಸ್ಯರುಗಳಿಗೆ ಮಾತ್ರ ಮತದಾನದ ಹಕ್ಕನ್ನು ನೀಡಬೇಕೆ ಅಥವಾ ಹಳೆಯ ಗುರುತಿನ ಚೀಟಿ ಇರುವ ಸದಸ್ಯರುಗಳಿಗೂ ಮತದಾನದ ಹಕ್ಕನ್ನು ನೀಡಬೇಕೆ ಎಂಬ ವಿಯವನ್ನು ಸಭೆಗೆ ಮಂಡಿಸಿದಾಗ, ಸಭೆಯಲ್ಲಿ ಹಾಜರಿದ್ದ ಆಜೀವ ಸದಸ್ಯರುಗಳ ತಿರ್ಮಾನದಂತೆ 2019 ಸಾಲಿಗೆ ನಡೆಯುವ ಚುನಾವಣೆಗೆ ಕಡ್ಡಾಯವಾ? ಬಯೊಮೇಟ್ರಿಕ್ ಕಾರ್ಡ್ ಹೊಂದಿರುವ ಆಜೀವ ಸದಸ್ಯರು ಮಾತ್ರ ಮತದಾನದ ಹಕ್ಕನ್ನು ಹೊಂದಿರುತ್ತಾರೆ ುಂಬುದಾಗಿ ತಿರ್ಮಾನಿಸಲಾಗಿದೆ. ಆದ ಕಾರಣ ಈ ಮುಂಚೆ ಸಂಘಕ್ತೆ ಆಜೀವ ಸದಸ್ಯರಾಗಿರುವವರು ತಮ್ಮ ಸದಸ್ಯತ್ವವನ್ನು ದಿನಾಂಕ: 31–01–2018ರ ಒಳಗೆ ಜಾತಿ ಪ್ರಮಾಣಪತ್ರ ವಿಳಾಸ ದ್ವಾಣೀಶುವಾದ ದಾಖಲೆ, ಹಾಗೂ ತಮ್ಮ ಬೆರಳಚ್ಚನ್ನು ನೀಡಿ ಮರು ನೊಂದಾವಣೆ ಮಾಡಿಕೊಂಡು ಬಯೋಮೇಟ್ರಕ್ ಕಾರ್ಡನ್ನು ಪಡೆಯಬೇಕಾಗಿ ವಿನಂತಿ. ಇಲ್ಲದಿದ್ದ ಪಕ್ಷದಲ್ಲಿ ಸದಸ್ಯರುಗಳು ಚುನಾವಣೆ ವೇಳೆ ಮತದಾನ ಮಾಡುವ ಹಕ್ಕು ಹಾಗೂ ಚುನಾವಣೆಗೆ ಸ್ಪರ್ಧಿಸುವ ಹಕ್ಕು ಇರುವುದಿಲ್ಲ.

(ಡಾ॥ ರಾಜೇಂದ್ರ ಯಮನಪ್ಪ ಸಣ್ಣಕ್ಕಿ) ಅಧ್ಯಕ್ಷರು

(ಕೆ.ಎಂ.ರಾಮಚಂದ್ರಪ್ಪ) ಪ್ರಧಾನ ಕಾರ್ಯದರ್ಶಿ

HASSAN CO-OPERATIVE MILK

PRODUCERS' SOCITIES UNION LTD. P.B. No.120, INDUSTRIAL ESTATE, B.M.ROAD, HASSAN-573 201.

PH NO:08172-240799, FAX:08172-240640. E-mail address:purchase.hamul@gmail.co

INVITATION FOR E-TENDER(IFT) **TECHNICAL CUM COMMERCIAL TENDER**

HAMUL invites E-Procurement tender for 1) supply of the 3ply corru gated boxes to pack 1000 ml brick packs with out partition for tri colour coffee day) 2) Supply of Hydrogen peroxide in non returnable corboys Supply of Plastic pallets 4) Supply of Un-hydrous Ammonia in returnable Cylinder. 5) Quantity & EMD amount: as per bid notification avail able in e-portal. 6) Last date for submission of tender: 28-01-2019. up to 5.00PM. 5) Technical bid opening 30.01.2019 at 3-00 PM 6) Address for communication: Purchase officer at the above address. 7) Tender document may be downloaded from website https://eproc.karnataka.gov.in Sd/- Managing Director



ಟೆಂಡರ್ ಗೆ ಇಡಲಾದ ಅಂದಾಜು ವೆಚ್ಚ

ತೆರೆಯುವಸಮಯ

ಸಂಕ್ಷಿಪ್ತ ಇ-ಟೆಂಡರ್ ಸೂಚನೆ

1 . ಭಾರತದ ರಾಷ್ಟ್ರಪತಿಗಳ ಪರವಾಗಿ, ಈ ಕೆಳಗಿನ ಕೆಲಸಗಳಗಾಗಿ ಐಟಂ ರೇಟ್ ಟೆಂಡರುಗಳನ್ನು ಆಹ್ವಾನಿಸಲಾಗಿದೆ.

₹ 23.07 ಲಕ್ಷಗಳು

ಕೆಲಸದ ಹೆಸರು: ಯುಆರ್ಎಸ್ಸ್-ಐಎಸ್ಐಟಿಇಕ್ಕಾಂಪಸ್, ಮಾರತ್ಹಳ್ಳಿ,ಬೆಂಗಳೂರು - 560037 ರಲ್ಲಿ ಹೆವಿ ಡ್ಯೂಟಿ ರಿಇನ್ ಫೋರ್ಸ್ಡ್ ಕಾಂಕ್ರೀಟ್ ಡೋರ್ ನ ವ್ಹೀಲ್ ಅಸೆಂಬ್ಲಿಗಳಬದಲಾವಣೆ.

ಇ-ಟೆಂಡರ್ಸಂ: URSC/C and MG/EACD-AMWS/RCDOOR /E-TN-07/2018-19 Dt.01.01.2019

ಟೆಂಡರ್ ದಾಖಲೆಯ ವಿವರ ಇ-ಟೆಂಡರ್ ಕಾಮಗಾರಿ ಆದೇಶ ಹೊರಡಿಸಿದ ದಿನಾಂಕದ 15ನೇ ಆರು (06) ತಿಂಗಳು ದಿನದಿಂದ ತಿಂಗಳೊಳಗೆ ಪೂರ್ಣಗೊಳಿಸಬೇಕು. . ಟೆಂಡರ್ ದಾಖಲೆಯನು ಡೌನ್ಲುಡ 03.01.2019ರ 10:30ಗಂಟೆ ಯಿಂದ 17.01.2019ರ ಮಾಡಬಹುದಾದ ಅವಧಿ 16:30ಗಂಟೆವರೆಗೆ 03.01.2019ರ 11.00ಗಂಟೆ ಯಿಂದ 18.01.2019ರ 17:00ಗಂಟೆವರೆಗೆ ಬಿಡ್ ಸ್ಪಷ್ಟೀಕರಣಕ್ಕೆ ಉತ್ತರಿಸಲು ಕೊನೆಯ ದಿನ 21.01.2019ರಂದು 17:00 ಗಂಟೆವರೆಗೆ ಟೆಂಡರುಗಳ ಸ್ವೀಕಾರಕ್ಕೆ ಕೊನೆಯ ದಿನ 28.01.2019ರಂದು 14:30 ಗಂಟಿಪರೆಗೆ ಮತ್ತು ಸಮಯ ಕೊನೆಯ ದಿನಾಂಕ ಮತ್ತು ಟೆಂಡರ್

₹ 46,140/- (180 ದಿನಗಳವರೆಗೆಊರ್ಜಿತ) ಮುನ್ನರಿಕೆ ಕೇವಣೆ ಹಣ (ಇಎಂಡಿ) 2. ಆಸಕ ಟೆಂಡರುದಾರರು ಅರ್ಹತಾ ಮಾನದಂಡ ಮತ್ತು ಇತರ ವಿವರಗಳಿಗಾಗಿ ವಿವರವುಳೃಇ –ಟೆಂಡರ್ ಆಹ್ವಾನದ ಸೂಚನೆಯನ್ನು (ಎನ್ಐಇಟಿ) <u>www.isro.gov.in</u> ವೆಬ್**ಸೈಟ್**ನಲ್ಲಿ ಪರಿಶೀಲಿಸಬಹುದು ಮತ್ತು <u>www.tenderwizard.com/ISRO</u> ನಿಂದ ಟೆಂಡರ್ ದಾಖಲೆಯನ್ನು ಡೌನ್ಲಾಡ್ ಮಾಡಬಹುದು.

ಸಹಿ/-

ಗ್ರೂಪ್ ಹೆಡ್(ನಿರ್ಮಾಣ ಮತ್ತು ನಿರ್ವಹಣಾ ಸಮೂಹ)

28.01.2019ರಂದು 15:00 ಗಂಟೆ ನಂತರ

ವಿನ್ ವಿಸಿ ಕೋ-ಅಪರೆ ಅವರ ಬ್ಯಾಂಕ್ ಅ. ಕಾರ್ಮೊರೇಟ್ ಕಳೇರಿ: ಎಸ್ವಾಸಿ ಚವರ್ನ್ಸ್, ನೆಹರು ರಸ್ತೆ, ವಕೋಲಾ,

ಸಾಂಚಾಕ್ರೂಣ್(ಸೂರ್ವ), ಮುಂಬೈ-4000:55 ಪ್ರಾದೇಶಿಕ ಕಛೇರಿ: ನಂ.1, ನೆಂಟ್ರಲ್ ಪ್ಯಾಂಕ್ ರಸ್ತೆ, ಜಾಮೆರಾಜಪೇಟೆ, ಬೆಂಗಳೂರು-560018 ದೂರವಾಣಿ: 080-71231027 ರಿಂದ 32

ಸ್ವಾಧೀನತೆಯ ಪ್ರಕಟಣೆ ಕೆಳಸಹಿದಾರರು ಎಸ್ವಿಸಿ ಕೋ-ಅಪರೇಟಿವ್ ಬ್ಯಾಂಕ್ ಲಿ., ಈ ಹಿಂದೆ ದ ಶಾಮರಾವ್ ವಿಠಲ್ ಕೋ-

ಅಪರೇಟಿವ್ ಬ್ಯಾಂಕ್ ಲಿ., ಎಂದು ಕರೆಯಲಾಗುತ್ತಿದ್ದು, ಸೆಕ್ಯಾರಿಟೈಜೇಶನ್ ಮತ್ತು ರಿಕನ್ಸ್ಟಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಆಂಡ್ ಎನ್ಫೋರ್ಸ್ ಮೆಂಟ್ ಆಫ್ ಸೆಕ್ಯಾರಿಟಿ ಇಂಟರೆಸ್ಟ್ ಕಾಯಿದೆ 2002 ಮತ್ತು ಸ್ 13(12)ನ್ನು ಓದಿಕೊಂಡಂತೆ ನಿಯಮಃ 3 ರ ಭದ್ರತ ನಿಯಮಗಳು, 2002 ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಗಿನ ಸಾಲಗಾರರು ಅಡಮಾನದಾರರು/ಜಾಮೀನುದಾರರು/ಕಾನೂನಾತ್ಮಕ ಪ್ರತಿನಿಧಿಗಳು ಈ ಕೆಳಗಿನ ದಿನಾಂಕಗಳಂದು ತಗಾದ ಸೂಚನೆಯನ್ನು ನೀಡಿ, ದಾಕಿ ಹಣವನ್ನು 60 ದಿನಗಳ ಒಳಗೆ ಮರುಪಾವತಿ ಮಾಡುವಂತೆ ಸೂಚಿಸಲಾಗಿತ್ತು. ಸಾಲಗಾರರು /ಅಡಮಾನದಾರರು/ಜಾಮೀನಾದಾರರು/ಕಾನೂನಾತ್ಮಕ ಪ್ರತಿನಿಧಿಗಳು ಈ ಕೆಳಗೆ ತಿಳಿಸಿರುವ ಹಣವನ್ನು ಮರುಪಾವತಿ ಮಾಡಲು ವಿಫಲರಾಗಿದ್ದ, ಸಾಲಗಾರರು/ಅಡಮಾನದಾರರು ಹಾಗೂ ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ಕೆಳಸಹಿದಾರರು ಈ ಕೆಳಗೆ ವಿವರಿಸಿರುವ ಸ್ತಿರಾಸ್ತಿಗಳನ್ನು ಸೆಕ್ಷನ್ 13 (4) ರ ಕಾಯಿದೆಯಂತೆ ನಿಯಮ 8ನ್ನು ಓದಿಕೊಂಡಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಗೆ ತಿಳಿಸಿರುವ ದಿನಾಂಕಗಳಂದು ಈ ಕೆಳಗೆ ತಿಳಿಸಿರುವ ಆಸ್ತಿಗಳನ್ನು ಸಾಂಕೇತಿಕವಾಗಿ

ಸ್ವಾಧೀನಪಡಿಸಿಕೊಂಡಿರುತ್ತಾರೆ. ಸಾಲಗಾರರು/ಅಡಮಾನದಾರರು/ಜಾಮೀನಿ ದಾರರು /ಕಾನೂನಾತ್ಮಕ ಪ್ರತಿನಿಧಿಗಳು ಹಾಗೂ ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಕೆ ನೀಡುವುದೇನೆಂದರೆ, ಯಾರೂ ಈ ಸೃತ್ತಿನ ಬಗ್ಗೆ ವ್ಯವಹರಿಸಕೂಡದು, ಒಂದು ವೇಳೆ ವ್ಯವಹರಿಸಿದ್ದೇ ಆದಲ್ಲಿ ಎಸ್ವಿಸಿ ಕೋ–ಅಪರೇಟಿವ್ ದ್ಯಾಂಕ್ ಲಿ., ಗೆ ಈ ಕೆಳಗೆ ಹೆಸರಿಸಿರುವ

ಮೊತ್ತ, ಬಡ್ಡಿಯ ಜೊತೆಗೆ ಕಾನೂನು ಶುಲ್ಕಗಳನ್ನು ಸಹ ಪಾವತಿ ಮಾಡಬೇಕಾಗಿವುದು. ಶಾಖೆ: ಚಾಮರಾಜಪೇಟೆ. ಸಾಲಗಾರರು/ಅಡಮಾನದಾರರ/ಜಾಮೀನುದಾರರು/ಕಾನೂನಾತ್ಮಕ ಪ್ರತಿನಿಧಿಗಳ ಹೆಸರು: (1)ಶ್ರೀ ನರಸಿಂಹ ಪ್ರಸಾದ್ ಎನ್.ಆರ್ ಇವರ ಮರಣಾನಂದರ ಇವರ ಕಾನೂನಾತ್ಮ ಪ್ರತಿನಿಧಿಗಳು: ಶ್ರೀಮತಿ ಎಂ.ಆರ್ ಅನಾರಾಧ W/o ಲೇಟ್ ನರಸಿಂಹ ಪ್ರಸಾದ್ ಎನ್.ಆರ್, ನಂ.1/47, ಅಪ್ಪಯ್ಯಣ್ಣ ಲೇನ್, ದೊಡ್ಡಮಾವಳ್ಳಿ, ಬೆಂಗಳೂರು – 560 004, (2) ಆರ್.ಎನ್ ಸುಹಾಸಿನಿ D/o ಲೇಟ್ ನರಸಿಂಹ ಪ್ರಸಾದ್ ಎನ್ ಆರ್, ನಂ.1/47, ಅಪ್ಪಯ್ಯಣ್ಣ ಲೇನ್, ದೊಡ್ಡಮಾವಳ್ಳಿ, ಬೆಂಗಳೂರು -560 004, (3) ಎನ್.ಆರ್ ವಿಜಯಲಕ್ಷ್ಮೀ, ಕೆ.ವಿ ಎಂ ರೆಡ್ಡಿ, ನಂ.1285, 5ನೇ ಹಂತ, 1ನೇ ಪೇಸ್, 6ನೇ ಮೈನ್, 6ನೇ ಅಡ್ಡರಸ್ತೆ, ಬಿಇಎಂಎಲ್ ಬಡಾವಣೆ, ರಾಜರಾಜೇಶ್ವರಿನಗರ, ಬೆಂಗಳೂರು 560 039. (4) ಶ್ರೀ ರವೀಶ್, ನಂ.203/1, ಗಣೇಶ ಮಂದಿರಾ ಮುಖ್ಯ ರಸ್ತೆ, 2ನೇ ಬ್ಲಾಕ್, ತ್ಯಾಗರಾಜ ನಗರ,

ತಗಾದೆ ಸೂಚನೆ ದಿನಾಂಕ : 15.10.2018

ತಗಾದೆ ಸೂಚನೆಯಂತೆ ಬಾಕಿ ಮೊತ್ತ: ದಿನಾಂಕ: 30.09.2018ರಂತೆ ರೂ.23,55,502.02 (ರೂಪಾಯಿ ಇಪ್ಪತ್ತಮೂರು ಲಕ್ಷದ ಐವತ್ತೈದು ಸಾವಿರದ ಐದುನೂರ ಎರಡು ಮತ್ತು ಪೈಸೆ ಎರಡು ಮಾತ್ರ). ಜೊತೆಗೆ ದಿನಾಂಕ:01.10.2018ರಿಂದ ಒಪ್ಪಂದದ ದರದಂತೆ ಬಡ್ಡಿ ಮತ್ತು ಕಾನೂನಾತ್ಮಕ ವೆಚ್ಚವನ್ನೂ ಈ ನೋಟೀಸ್ ನೀಡಿದ 60 ದಿನಗಳ ಒಳಗೆ ಪಾವತಿಮಾಡಲು ಸೂಚಿಸಲಾಗಿತು.

ಸ್ವಾಧೀನತೆಯ ದಿನಾಂಕ31.12.2018

ಬರಬೇಕಾದ ದಾಕಿ ಮೊತ್ತ: ದಿನಾಂಕ 31.12.2018 ರಂತೆ ಖಾತೆ ಸಂಖ್ಯೆ: ಬಿಎಲ್. 4541 ಮತ್ತು ಸಿಎಲ್ 7706ರ ಅಡಿಯಾಲ್ಲಿ ರೂ. 24,42,643.70 (ರೂ. ಇಪ್ಪತ್ತನಾಲ್ಕು ಲಕ್ಷದ ನಲವತ್ತೆರಡು ಸಾವಿರದ ಆರುನೂರ ನಲವತ್ತಮೂರು ಹಾಗೂ ಪೈಸೆ ಎಪ್ಪತ್ತು ಮಾತ್ರ) ಹಾಗೂ 01.01.2019 ರಿಂದ ಬಡ್ಡಿ ಹಾಗೂ ಆಸ್ತಿಯ ವಿವರ: ಸ್ಥಿರಾಸ್ತಿಯ ನಂ.1/47, ಅಪ್ಪಯ್ಯಣ್ಣ ಲೇನ್, ದೊಡ್ಡಮಾವಳ್ಳಿ, ಬೆಂಗಳೂರು – 560 004,

ವಿಸ್ತೀರ್ಣ: ಪೂರ್ವ ದಿಂದ ಪಶ್ಚಿಮಕ್ಕೆ: 17ಅಡಿಗಳು ಮತ್ತು ಉತ್ತರ ದಿಂದ ದಕ್ಷಿಣಕ್ಕೆ: 26ಅಡಿಗಳು ಮತ್ತು ಚಕ್ಕು ಬಂದಿ: ಪೂರ್ವಕ್ಕೆ: ಮುನಿಸ್ವಾಮಪ್ಪರವರಿಗೆ ಸೇರಿದ ಆಸ್ತಿ, ಪಶ್ಚಿಮಕ್ಕೆ: ಮಾರ್ದಾರ್ ರವರಿಗೆ ಸೇರಿದ ಮನೆ, ಉತ್ತರಕ್ಕೆ: ಅಪ್ಪಯ್ಯಣ್ಣ ರಸ್ತೆ, ದಕ್ಷಿಣಕ್ಕೆ: ಶ್ರೀಮತಿ ಸುಶೀಲಾರವರಿಗೆ ಸೇರಿದ ಮನೆ.

ಶಾಖೆ: ಚಾಮರಾಜಪೇಟೆ. ಸಾಲಗಾರರು/ಅಡಮಾನದಾರರ / ಜಾಮೀನುದಾರರ ಹೆಸರು: (1) ಶ್ರೀಮತಿ ಹಗೀರಾ ಬೀ (2)ಶ್ರೀ.ಮೋಹಮದ್ ಫಿಯಾಜ್ಸ್ ಇವರಿಬ್ಬರ ವಿಳಾಸ: ನಂ.1, 3ನೇ ಅಡ್ಡರಸ್ತೆ, ಕೆ.ಕೆ.ಲೇನ್, ಒಟಿಸಿ ರಸ್ತೆ, ಕಾಟನ್ ಪೇಟೆ, ಬೆಂಗಳೂರು-560 053. ತಗಾದೆ ಸೂಚನೆ ದಿನಾಂಕ : 12.10.2018

ತಗಾದೆ ಸೂಚನೆಯಂತೆ ದಾಕಿ ಮೊತ್ತ: ದಿನಾಂಕ: 30.09.2018ರಂತೆ ಖಾತೆ ಸಂಖ್ಯೆ. ಸಿಎಲ್ 9337 ಮತ್ತಾ ಸಿಎಲ್ 9332ರ ಅಡಿಯಲ್ಲಿ ರೂ.1.2,25,965.30 (ರೂಪಾಯಿ ಹನ್ನೆರಡು ಲಕ್ಷದ ಇಪ್ಪತ್ತೈದು ಸಾವಿರದ ಒಂಭೈನೂರ ಅರವತ್ತೈದು ಮತ್ತು ಪೈಸೆ ಮುವತ್ತು ಮಾತ್ರ)ಜೊತೆಗೆ ದಿನಾಂಕ:01.10.2018ರಿಂದ ಒಪ್ಪಂದದ

ದರದಂತೆ ಬಡ್ಡಿ ಮತ್ತು ಕಾನೂನಾತ್ಮಕ ವೆಚ್ಚವನ್ನೂ ಈ ನೋಟೀಸ್ ನೀಡಿದ 60 ದಿನಗಳ ಒಳಗೆ ಸ್ಕಾಧೀನತೆಯ ದಿನಾಂಕ: 29.12.2018

ಬರಬೇಕಾದ ದಾಕಿ ಮೊತ್ತ: ದಿನಾಂಕ 30.11.2018 ರಂತೆ ಖಾತೆ ಸಂಖ್ಯೆ: ಸಿಎಲ್. 9337 ಮತ್ತು ಸಿಎಲ್ 9332ರ ಅಡಿಯಲ್ಲಿ ರೂ. 12,58,079.96 (ರೂ. ಹನ್ನೆರಡು ಲಕ್ಷದ ಐವತ್ತೆಂಟು ಸಾವಿರದ ಎಪ್ಪತ್ತೊಂಭತ್ತು ಹಾಗೂ ಪೈಸೆ ತೊಂಭತ್ತಾರು ಮಾತ್ರ)ಹಾಗೂ 01.12.2018 ರಿಂದ ಬಡ್ಡಿ ಹಾಗೂ ಕಾನೂನಾತ್ಮಕ ವೆಚ್ಚಗಳು. ಆಸ್ತಿಯ ವಿವರ: ಸ್ಥಿರಾಸ್ತಿಯ ನಂ.18, ಹೊಸ ನಂ.1, 2ನೇ ಅಡ್ಡರಸ್ತೆ, ಕೆ.ಕೆ ಲೇನ್, ಒಟಿಸಿ ಲೇನ್, ಕಾಟನ್ ಪೇಟೆ, ಬೆಂಗಳೂರು-53, ವಿಸ್ತೀರ್ಣ ಪೂರ್ವ ದಿಂದ ಪಶ್ಚಿಮಕ್ಕೆ: 13.5ಅಡಿಗಳು, ಉತ್ತರ ದಿಂದ ದಕ್ಷಿಣಕ್ಕೆ: 18ಅಡಿಗಳು ಜೊತೆಗೆ ಇಲ್ಲಿ ನಿರ್ಮಿಸಲಾಗಿರುವ ಕಟ್ಟಡ, ಚಹ್ಮಬಂದಿ: ಪೂರ್ವಕ್ಕೆ: ಷಹನಾಜ್,್ರವರಿಗೆ ಸೇರಿದ ಆಸ್ತಿ, ಪಶ್ಚಿಮಕ್ಕೆ: ಕೆ.ಕೆ ಲೇನ್, ಉತ್ತರಕ್ಕೆ: ದೊಬಿ ನಂಹಾಂಡಪ್ಪರವರಿಗೆ ಸೇರಿದ ಆಸ್ತಿ, ದಕ್ಷಿಣಕ್ಕೆ: ಪ್ಯಾರಿಜಾನ್ ರವರಿಗೆ ಸೇರಿದ ಆಸ್ತಿಯ ಭಾಗ.

ಅಧಿಕೃತ ಅಧಿಕಾರಿಗಳು

ಸ್ಥಳ: ಬೆಂಗಳೂರು